

ಅಟಲ್ ಜೀ ಮತ್ತು ಅನಂತಕುಮಾರ್ : ಹಲವು ನೆನಪುಗಳು



ತೇಜಸ್ವಿನಿ ಅನಂತಕುಮಾರ್

ಅಟಲ್ ಬಿಹಾರಿ ವಾಜಪೇಯಿಯವರ ಪುಣ್ಯತಿಥಿಯ
(ಆಗಸ್ಟ್ 16) ನೆನಪಿಗಾಗಿ ವಿಶೇಷ ಲೇಖನ

ವಹಿಸುವುದು ಅನಿವಾರ್ಯವಾಗಿತ್ತು. ಆದರೆ ತಮ್ಮ ಕರ್ತವ್ಯವನ್ನು ಅನಂತಕುಮಾರ್ ಬಹಳ ಸುಲಲಿತವಾಗಿ ನಿರ್ವಹಿಸುತ್ತಿದ್ದುದರಿಂದ, ಕರ್ನಾಟಕ ಬಿ.ಜೆ.ಪಿ.ಗೆ ಸಂಬಂಧಪಟ್ಟಿದ್ದು ಸಂಪೂರ್ಣವಾಗಿ ಏನೇ ಇದ್ದರೂ ಅಟಲ್ ಜೀಯವರು ಅನಂತಕುಮಾರ್ ಅವರನ್ನೇ ಕೇಳುವುದಿತ್ತು. ಹಾಗೆಯೇ ಹೇಳುವಂಥದ್ದು ಏನೇ ಸೂಚನೆಗಳಿದ್ದರೂ ಅನಂತಕುಮಾರ್ ಅವರ ಮುಖಾಂತರವೇ ಮುಂದುವರಿಯುತ್ತಿದ್ದರು. ಹೀಗಾಗಿ ೧೯೯೬ನ ವರೆಗಿನ ಪಕ್ಷದ ಚಟುವಟಿಕೆಗಳಲ್ಲಿ ಅನಂತಕುಮಾರ್ ಅವರಿಗೆ ಅಟಲ್ ಜೀಯವರ ಜೊತೆಗಿನ ಒಡನಾಟ ಗಾಢವಾಗಿಯೇ ಇದ್ದಿತು.

೧೯೯೬ರಲ್ಲಿ ಅನಂತಕುಮಾರ್ ಅವರು ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಹೋದಮೇಲೆ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಬಂದಾಗ ಆ ಸರ್ಕಾರವನ್ನು ಉಳಿಸಲಿಕ್ಕೆ ಒಂದು ರೀತಿಯಲ್ಲಿ ಹೋರಾಟವೇ ಆಯಿತು. ಆ ಸಂದರ್ಭದಲ್ಲಿ ಅನಂತಕುಮಾರ್ ಅವರು ಪ್ರಮೋದ್ ಮಹಾಜನ್ ರವರ ಸಹಾಯಕರಾಗಿ ಒಬ್ಬ ಕಾರ್ಯದರ್ಶಿಯ ಮಾದರಿಯಲ್ಲಿ ಹದಿಮೂರು ದಿನಗಳ ಕಾಲ ಹಗಲಿರುಳೂ ಶ್ರಮಿಸಿದರು. ಅದೇ ಮೊದಲ ಬಾರಿ ಎಂ.ಪಿ.ಯಾಗಿದ್ದರೂ ಅನಂತಕುಮಾರರು ಪ್ರಮೋದ್ ಮಹಾಜನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಶೀಲರಾಗಿ ಇತರ ಎಲ್ಲ ಪಕ್ಷಗಳ ಜೊತೆಗೆ ಚರ್ಚೆ ನಡೆಸಿ, ಎಲ್ಲ ಎಂ.ಪಿ.ಗಳ ಜೊತೆ ಮಾತಾಡಿ ಸರ್ಕಾರವನ್ನು ಉಳಿಸಲಿಕ್ಕೆ ಬಹಳಷ್ಟು ಪ್ರಯತ್ನ ಮಾಡಿದರು. ಆದರೆ ಸರ್ಕಾರ ಉಳಿಯಲಿಲ್ಲ. ಮುಂದೆ ವಾಜಪೇಯಿಯವರು ವಿರೋಧ ಪಕ್ಷದ ನಾಯಕರಾದರು. ಆಗ ಅನಂತಕುಮಾರ್ ಲೋಕಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಒಬ್ಬ ಪ್ರಮುಖ ನಾಯಕರಾಗಿದ್ದರು. ನಂತರ ಮತ್ತೆ ೧೯೯೮ರಲ್ಲಿ ಚುನಾವಣೆ ಬಂತು. ಆಗಲೂ ಅನಂತಕುಮಾರರು ಕರ್ನಾಟಕದ ನಿರಂತರ ಪ್ರವಾಸ ಕೈಗೊಂಡರಲ್ಲದೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಪಕ್ಷದ ಪರವಾಗಿ ಪ್ರವಾಸವನ್ನು ಕೈಗೊಂಡಿದ್ದರು. ಈ ಸಲ ಬಿಜೆಪಿ ಜಯ ಗಳಿಸಿ, ನಂತರ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾದರು. ಆಗ ರಚಿತವಾದ ಮಂತ್ರಿಮಂಡಲದಲ್ಲಿ ಅನಂತಕುಮಾರರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗುವಂಥ ಒಂದು ಅವಕಾಶ ಸಿಕ್ಕಿತು.

ಅನಂತಕುಮಾರ್ ಅಟಲ್ ಬಿಹಾರಿ ವಾಜಪೇಯಿಯವರನ್ನು ಮೊದಲಬಾರಿಗೆ ಯಾವಾಗ ಭೇಟಿಯಾಗಿದ್ದರು ಎನ್ನುವುದು ನನಗೆ ಖಚಿತವಾಗಿ ತಿಳಿಯದು. ೧೯೮೫ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರಮಟ್ಟದ ಅಧಿವೇಶನವೊಂದು ದೆಹಲಿಯಲ್ಲಿ ಏರ್ಪಾಡಾಗಿತ್ತು. ಆ ಸಂದರ್ಭದಲ್ಲಿ ಅನಂತಕುಮಾರ್ ಅವರನ್ನು ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಎಂದು ಘೋಷಣೆ ಮಾಡಲಾಗಿತ್ತು. ಆ ಸಮಾವೇಶದಲ್ಲಿ ಅಟಲ್ ಜೀ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಶ್ರೀ ದತ್ತಾತ್ರೇಯ ಹೊಸಬಾಳೆ, ಶ್ರೀ ಜಿ.ಪಿ. ನಡ್ಡಾ ಮೊದಲಾದವರ ಭಾಷಣಗಳ ಜೊತೆಗೆ ಅನಂತಕುಮಾರ್ ಅವರ ಭಾಷಣವೂ ಇತ್ತು. ಬಹುಶಃ ಅಲ್ಲೇ ವಾಜಪೇಯಿಯವರೊಡನೆ ಅನಂತಕುಮಾರ್ ಅವರ ಮೊದಲ ಭೇಟಿಯಾಗಿರಬಹುದೇನೋ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಪರಿಷತ್ತಿನ ಸಮಾವೇಶ ದೆಹಲಿಯಲ್ಲಿ ಇದ್ದಾಗಲೆಲ್ಲ ಬಹುಮಟ್ಟಿಗೆ ಅನಂತಕುಮಾರ್ ಅವರು ಅಟಲ್ ಜೀಯವರನ್ನು ಭೇಟಿಯಾಗುತ್ತ ಇದ್ದರು. ಆ ಸಂದರ್ಭದಲ್ಲಿ ಪಕ್ಷವೂ ಅಷ್ಟು ದೊಡ್ಡದಾಗಿರಲಿಲ್ಲ. ಪಕ್ಷದವರಾಗಿ ಇಬ್ಬರೇ ಎಂ.ಪಿ.ಗಳು ಇದ್ದವರು. ಹೀಗಾಗಿ ವಿದ್ಯಾರ್ಥಿ ಪರಿಷತ್, ಪಕ್ಷ, ಆರ್. ಎಸ್. ಎಸ್. ನ ಎಲ್ಲ ಅಖಿಲ ಭಾರತ ಮಟ್ಟದ ಕಾರ್ಯಕರ್ತರು ಪರಸ್ಪರ ಭೇಟಿಯಾಗುವುದಕ್ಕೂ ವಾಜಪೇಯಿಯವರ ಮನೆಯೇ ತಾಣವಾಗಿರುತ್ತಿತ್ತು.

೧೯೯೯ರ ನಂತರ ಅನಂತಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ಮೇಲೆ ವರ್ಷಕ್ಕೆ ಒಂದೆರಡು ಸಲವಾದರೂ ಕರ್ನಾಟಕಕ್ಕೆ ಅಟಲ್ ಜೀಯವರ ಪ್ರವಾಸ ಇದ್ದೇ ಇರುತ್ತಿತ್ತು. ಆ ಎಲ್ಲ ಪ್ರವಾಸಗಳಿಗೂ ಅನಂತಕುಮಾರ್ ಸಂಯೋಜಕರಾಗಿದ್ದು, ಅಟಲ್ ಜೀಯವರ ಆಗಮನದಿಂದ ಮೊದಲುಗೊಂಡು ಎಲ್ಲ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಉಳಿದ ಕಾರ್ಯಕರ್ತರಿಗೆ ಹಿಂದಿ ಭಾಷೆಯ ಸಂವಹನ ಸಮಸ್ಯೆ ಬೇರೆ ಇದ್ದುದರಿಂದ ಇವೆಲ್ಲ ಹೊಣೆಯನ್ನು ಅನಂತಕುಮಾರ್ ಅವರೇ



ಅದಮ್ಯ ಚೇತನದ ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನ

ಪುಟ - 2

ತ್ಯಾಗ, ವೈಭವ, ಸಾಹಸಗಳ ಸಂಕೇತ ಭಗವಾ ದ್ವಜ
ಮಾನನೀಯ ಶಾಂತಕುಮಾರಿಜೀ

ಪುಟ - 5



ಕೃಷ್ಣೇತ್ರದ ಸಮಸ್ಯೆ ನಿವಾರಿಸಿದ ಅನಂತಕುಮಾರ್ ತಂತ್ರ

ಪುಟ - 7

ಡಾ. ಸಮೀರ್ ಕಾಗಲ್ಕರ್



ಅನಂತಕುಮಾರರ ಕನಸುಗಳು ನನಸಾಗಲಿ
ನ್ಯಾಯಮೂರ್ತಿ ಎನ್ ಕುಮಾರ್

ಪುಟ - 8



ಅಭಿನಂದನೆಗಳು



ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಅನಂತಕುಮಾರ್ ಪ್ರತಿಷ್ಠಾನದ ಪರವಾಗಿ ಹೃತ್ಪೂರ್ವಕ ಶುಭಾಶಯಗಳು.

ಅದಮ್ಯ ಚೇತನದ ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನ

2020 ರಲ್ಲಿ ಬಿಡುಗಡೆಯಾದ ಒಂದು ವರದಿಯ ಪ್ರಕಾರ ವಿಶ್ವದ 107 ದೇಶಗಳ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 94 ನೇ ಸ್ಥಾನದಲ್ಲಿದೆ. ಪೋಷಕಾಂಶಗಳ ವಿಷಯದಲ್ಲಿ ಭಾರತವು ಜಾಗತಿಕ ಸೂಚ್ಯಂಕ ಪಟ್ಟಿಯ ಕೊನೆಯ ಐದು ಸ್ಥಾನಗಳಲ್ಲಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ನಿರ್ಯಾತ ಮಾಡುವ ಹಂತಕ್ಕೆ ತಲುಪಿರುವ ಭಾರತದಲ್ಲಿ ಪೋಷಕಾಂಶಗಳ ಕೊರತೆಯಿಂದ ಜನರು ಬಳಲುತ್ತಿದ್ದಾರೆ ಎಂಬುದೇ ವಿಪರ್ಯಾಸ. ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ ಮಾತ್ರಕ್ಕೆ ಜನರ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳಲ್ಲಿ ವೃದ್ಧಿಯಾಗುತ್ತದೆಯೆಂದು ತಿಳಿಯಬಾರದು.

ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಆಹಾರದ ಪೌಷ್ಟಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಗತ್ತಿನಾದ್ಯಂತ ತಜ್ಞರು ಒಪ್ಪಿಕೊಂಡಿದ್ದಾರೆ. ನಾವು ಹುಟ್ಟುವುದಕ್ಕಿಂತ ಮೊದಲು, ಅಂದರೆ ಗರ್ಭಾವಸ್ಥೆಯಿಂದ ಬದುಕು ಕೊನೆಗೊಳ್ಳುವ ವರೆಗೆ ಪ್ರತಿಯೊಂದು ಹಂತದಲ್ಲಿಯೂ ಪೌಷ್ಟಿಕತೆಯು ಮುಖ್ಯವಾಗುತ್ತದೆ. ಗರ್ಭಾವಸ್ಥೆ, ಶಿಶುವು, ಯೌವನ ಅಥವಾ ವಯಸ್ಸು ಹಂತ ಯಾವುದೇ ಇರಲಿ, ಪೌಷ್ಟಿಕತೆ ಅತಿ ಮುಖ್ಯ. ಮೆದುಳಿನ ಸಂಪೂರ್ಣ ವಿಕಾಸಕ್ಕೆ ಪೋಷಕಾಂಶಗಳು ಅತ್ಯಗತ್ಯ. ಸಮರ್ಥ ಭಾರತದ ನಿರ್ಮಾಣಕ್ಕೆ ಈ ಕುರಿತು ತುರ್ತು ಗಮನ ಹರಿಯಬೇಕಾಗಿದೆ.

ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹಸಿರು ಕ್ರಾಂತಿ ಕಾರಣವಾದರೆ ಡೈರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಶ್ವೇತ ಕ್ರಾಂತಿ ಕಾರಣ. ಆದರೆ ನಮ್ಮಲ್ಲಿ ಉತ್ಪಾದನೆಯಾಗುವ ಒಟ್ಟು ಆಹಾರದ ನಾಲ್ಕನೇ ಒಂದು ಭಾಗದಷ್ಟು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ. ನಮ್ಮ ಒಟ್ಟು ಉತ್ಪಾದನೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಇಷ್ಟಿದ್ದರೂ ದೇಶದ ಅನೇಕ ಪ್ರದೇಶಗಳ, ವಲಯಗಳ ಜನಸಂಖ್ಯೆಯ ಅತಿದೊಡ್ಡ ಭಾಗ ಅಪೌಷ್ಟಿಕತೆಯಿಂದ ನರಳುತ್ತಿದೆ.

ದೇಹದ ಅಗತ್ಯ ಮತ್ತು ವಾಸ್ತವ

ನಮ್ಮ ದೇಹದ ಅಗತ್ಯಗಳನ್ನೇ ಗಮನಿಸೋಣ. ಒಬ್ಬ ವ್ಯಕ್ತಿಯ ಸಮಗ್ರ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪ್ರೋಟೀನ್, ಶರ್ಕರ ಪಿಷ್ಟ, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣ, ನಾರು, ವಿಟಮಿನ್‌ಎ, ಬಿ ಮತ್ತು ಸಿ ಗಳು ಯುಕ್ತ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸಬೇಕು. ಆದರೆ ಅನೇಕರು ತಾವು ವಾಸಿಸುವ ಪ್ರದೇಶದಲ್ಲಿ ಅಧಿಕವಾಗಿ ಬೆಳೆಯುವ ಆಹಾರಧಾನ್ಯಗಳು ಅಗ್ಗದ ದರದಲ್ಲಿ ದೊರೆಯುವುದರಿಂದ ಅವನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಕಡಿಮೆ ಉತ್ಪಾದನೆಯಾಗುವ ವಸ್ತುಗಳು ದುಬಾರಿಯಾಗುವುದರಿಂದ ಜನರು ಅವುಗಳನ್ನು ಬಳಸುವುದಿಲ್ಲ. ಹೀಗಾಗಿ, ನಾವು ನಮ್ಮ ದೀರ್ಘಕಾಲದ ಆರೋಗ್ಯಕರ ಬದುಕಿಗೆ ಸಹಾಯ ಮಾಡುವ ಸಮತೋಲಿತ ಆಹಾರವನ್ನು ಸೇವಿಸುತ್ತಿಲ್ಲ. ಲ್ಯಾನ್ಸೆಟ್‌ಆಯೋಗವು ನಡೆಸಿದ ಅಧ್ಯಯನದಿಂದ ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಜನರು ಶಿಫಾರಸು ಮಾಡಿದ ಮಟ್ಟಕ್ಕಿಂತ ಹೆಚ್ಚಾಗಿ ಶರ್ಕರಪಿಷ್ಟಯುಕ್ತ ಆಹಾರ ಮತ್ತು ತರಕಾರಿಗಳನ್ನು ಬಳಸುವುದರಿಂದ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜಾಗತಿಕ ಮಟ್ಟದ ಸಮಸ್ಯೆ

ಈ ಸಮಸ್ಯೆ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ, ಇದೊಂದು ಜಾಗತಿಕ ಸಮಸ್ಯೆ. ಇದನ್ನು ಗುರುತಿಸಿದ ವಿಶ್ವ ಆರೋಗ್ಯ ಮಂಡಳಿಯು ಪರಿಹಾರದ ವೇಗವನ್ನು ಹೆಚ್ಚಿಸಲು ಒಂದು ಗೊತ್ತುವಳಿ (65.6) ಯ ಮೂಲಕ ತಾಯಿ, ಮಗು ಮತ್ತು ಎಳೆಯ ಮಕ್ಕಳ ಪೋಷಕಾಂಶಗಳ ಬಗ್ಗೆ ಅರು ಅಂಶಗಳ ಗುರಿಯನ್ನು ಶಿಫಾರಸು ಮಾಡಿತು. ಬೆಳವಣಿಗೆ ಕುಂಠಿತವಾಗಿರುವ ಐದು ವರ್ಷಗಳ ಒಳಗಿನ ಮಕ್ಕಳು, ಮಕ್ಕಳನ್ನು ಹೆರುವ ವಯಸ್ಸಿನ ತಾಯಂದಿರು, ಹುಟ್ಟುವಾಗ ಕಡಿಮೆ ತೂಕ ಹೊಂದಿದ ಶಿಶುಗಳು, ಮಕ್ಕಳ ಬೊಜ್ಜುತನ, ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಅವಧಿ ಮತ್ತು ಮಕ್ಕಳ ಬಾಲ್ಯಾವಸ್ಥೆಯು ವೈದ್ಯವಾಗುವುದು ಮುಂತಾದ ಅರು ವಲಯಗಳಲ್ಲಿ ನಿರ್ದಿಷ್ಟ ಪ್ರಮಾಣದ ಪ್ರಗತಿಯನ್ನು 2025 ರೊಳಗೆ ಸಾಧಿಸುವ ಗುರಿಯನ್ನು ಈ ಗೊತ್ತುವಳಿ ನಿರ್ಧರಿಸಿದೆ.

ಆದರೆ ಸಮಸ್ಯೆಯು ಮಕ್ಕಳು ಮತ್ತು ಮಹಿಳೆಯರಿಗೆ ಸೀಮಿತವಾಗಿರದೆ ಎಲ್ಲ ವರ್ಗದ ಎಲ್ಲ ವಯೋಮಾನದ ಜನರನ್ನು ಕಾಡುವ ಸಮಸ್ಯೆಯಾಗಿದೆ. ಕಳೆದ ಹದಿನೈದು

ವರ್ಷಗಳಲ್ಲಿ ನಡೆದ ಸಂಶೋಧನೆಗಳಿಂದ ಅನೇಕ ಕುತೂಹಲಕರ ವಿವರಗಳು ಹೊರಬಂದಿವೆ. ಬೇರೆ ಬೇರೆ ಮಾನದಂಡಗಳಲ್ಲಿ ಮೃತ್ಯುದರಗಳನ್ನು ವಿಶ್ಲೇಷಣೆ ಮಾಡಿದಾಗ ಕಳೆದ 15 ವರ್ಷಗಳಲ್ಲಿ ಮೃತ್ಯುದರವು ಗಮನಾರ್ಹವಾಗಿ ಏರಿಕೆಯಾಗಿರುವುದು ಕಂಡುಬರುತ್ತದೆ. ಹೃದಯ ರೋಗ, ಮಧುಮೇಹ, ಮೂತ್ರಪಿಂಡ ಮತ್ತು ಕ್ಯಾನ್ಸರ್ ಮುಂತಾದ ಕಾಯಿಲೆಗಳು ಏಕಾಏಕಿ ಕಾಣಿಸಿಕೊಳ್ಳುವುದಿಲ್ಲ. ಹಲವಾರು ವರ್ಷಗಳಿಂದ ಪೋಷಕಾಂಶಗಳ ವಿಷಯದಲ್ಲಿ ನಾವು ಮಾಡಿದ ತಪ್ಪುಗಳು ಇಂತಹ ಕಾಯಿಲೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಕ್ಯಾನ್ಸರ್ ಕಾಯಿಲೆ ಮಾನವಕೃತ ಎಂದು ಇಂದಿನ ಅನೇಕ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಆಹಾರ ಕ್ರಾಂತಿ ಮತ್ತು ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನ

ವಿಶ್ವ ಆರೋಗ್ಯ ಮಂಡಳಿಯು ಶಿಫಾರಸು ಮಾಡಿರುವ ಗುರಿಯಿಂದ ನಮ್ಮ ದೇಶವು ಬಹಳ ಹಿಂದುಳಿದಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿರುವ ಆಹಾರವನ್ನು ಅವರಿಗೆ ಒದಗಿಸಲಾಗುತ್ತಿಲ್ಲ. ಇದರ ಜೊತೆಗೆ ಜನಸಾಮಾನ್ಯರಲ್ಲಿ ರೋಗಪ್ರತಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಒಟ್ಟು ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅದುದರಿಂದ ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಗಳ ನಂತರ ಇಂದು ಆಹಾರ ಕ್ರಾಂತಿ ನಡೆಯಬೇಕಾಗಿದೆ. ಇದು ಸರಕಾರದ ಕಾರ್ಯಕ್ರಮವಾಗದೆ ಜನಸಾಮಾನ್ಯರು ಸ್ವಯಂಪ್ರೇರಿತರಾಗಿ ನಡೆಸುವ ಚಳವಳಿಯಾಗಬೇಕು.

ಈ ಹಿನ್ನೆಲೆಯಲ್ಲಿ ಅದಮ್ಯ ಚೇತನ ಸಂಸ್ಥೆಯು "ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನ" ಎಂಬ ಚಳವಳಿಯನ್ನು ಪ್ರಾರಂಭಿಸಿದೆ. ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಆಹಾರ ಪದ್ಧತಿಯ ಮೇಲೆ ವೈಜ್ಞಾನಿಕ ಚಿಂತನೆ ನಡೆದಿದ್ದು "ಆಹಾರವೇ ಔಷಧಿ" ಎಂಬ ತತ್ವ ರೂಢಿಯಲ್ಲಿದೆ. ಇದಕ್ಕನುಗುಣವಾಗಿ ನಮ್ಮ ಸಾಂಪ್ರದಾಯಿಕ ಅಡುಗೆ ಪದ್ಧತಿ ರೂಪುಗೊಂಡಿದೆ. ಹಳೆದ ಹಲವಾರು ವರ್ಷಗಳಿಂದ ನಾವು ಈ ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ದೂರ ಸರಿದಿದ್ದೇವೆ. ಅದಮ್ಯಚೇತನ ಸಂಸ್ಥೆಯು ಕಳೆದ 18 ವರ್ಷಗಳಿಂದ ಸರಕಾರಿ ಶಾಲೆಗಳ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸುತ್ತಿದ್ದು ತನ್ನ ಈ ಅನುಭವವನ್ನು ಮತ್ತು ಮೂಲ ಸೌಕರ್ಯಗಳನ್ನು ಬಳಸಿಕೊಂಡು ದೇಶದ ಈ ಜ್ವಲಂತ ಸಮಸ್ಯೆಯ ಪರಿಹಾರಕ್ಕೆ ತನ್ನ ಪಾಲಿನ ಕೊಡುಗೆಯನ್ನು ನೀಡಲು ಉದ್ದೇಶಿಸಿದೆ.

ಈ ಪೌಷ್ಟಿಕ ಆಹಾರ ಆಂದೋಲನದ ಸದಸ್ಯತ್ವ ಪಡೆದ ಪ್ರತಿಯೊಬ್ಬರಿಗೂ ಹಿರಿಯ ಪೋಷಕಾಂಶ ತಜ್ಞರು ಮತ್ತು ವಿಜ್ಞಾನಿಗಳು ನಿಗದಿಪಡಿಸಿರುವ ಆಹಾರದ ಒಂದು ಕಿಟ್ ನೀಡಲಾಗುವುದು. ಈ ಕಿಟ್ ನಲ್ಲಿರುವ ಆಹಾರಧಾನ್ಯಗಳ ಪರಿಚಯ ಮತ್ತು ಅವುಗಳ ಬಳಕೆಯ ಬಗ್ಗೆ ತಿಳಿಸಿಕೊಡಲಾಗುವುದು. ಈ ಆಂದೋಲನದ ಲಾಭ ಪಡೆದ ಸದಸ್ಯರು ಇತರರಿಗೂ ತಮ್ಮ ಆಹಾರ ಪದ್ಧತಿಯನ್ನು ಸುಧಾರಿಸಿಕೊಳ್ಳಲು ಪ್ರೇರಣೆ ಮತ್ತು ಸಹಾಯವನ್ನು ನೀಡುತ್ತಾರೆ. ತಮ್ಮ ಆಸುಪಾಸಿನಲ್ಲಿರುವ ಸರಕಾರಿ ಶಾಲೆಯ ಒಂದು ಮಗುವಿನ ಕುಟುಂಬವನ್ನು ದತ್ತು ತೆಗೆದುಕೊಂಡು ಆ ಮಗುವಿನ ಇಡೀ ಕುಟುಂಬವೇ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಲು ಸಹಾಯ ಮಾಡುತ್ತಾರೆ. ಮುಂದಿನ ಹಂತದಲ್ಲಿ ಸದಸ್ಯರಿಗೆ ರೈತರ ಜೊತೆ ನೇರ ಸಂಪರ್ಕವನ್ನು ಏರ್ಪಡಿಸಲಾಗುವುದು. ಪ್ರತಿ ತಿಂಗಳೂ ಆಹಾರ ಮೇಳಗಳನ್ನು ಸಂಘಟಿಸಿ ಸ್ಥಳೀಯ ಸಾವಯವ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು. ಸದಸ್ಯರ ಮಾಹಿತಿಗಾಗಿ ವಾರಕ್ಕೊಮ್ಮೆ ಅಲ್ಲಲ್ಲಿ ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸಲಾಗುವುದು.

ಇದರಿಂದಾಗಿ ಅದಮ್ಯ ಚೇತನ ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನದ ಸದಸ್ಯರಿಗೆ ತಮ್ಮ ಆಹಾರದ ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳುವ ಮಾತ್ರವಲ್ಲ, ಇತರರಿಗೂ ಆರೋಗ್ಯಕರ ಹಾಗೂ ಸಾತ್ವಿಕ ಜೀವನಕ್ರಮವನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವ ಅವಕಾಶ ದೊರೆಯುತ್ತದೆ.

ಇಂತಹ ಆಹಾರ ಕ್ರಾಂತಿಯ ಭಾಗವಾಗುವುದರ ಮೂಲಕ ಜನರ ದೈಹಿಕ ಮತ್ತು ಬೌದ್ಧಿಕ ವಿಕಾಸದ ಜೊತೆಗೆ ಸಮರ್ಥ ಭಾರತದ ನಿರ್ಮಾಣಕ್ಕೆ ನಮ್ಮ ಕೊಡುಗೆಯನ್ನು ಸಲ್ಲಿಸಿದಂತಾಗುತ್ತದೆ.

- ಕೆ. ಜನಾರ್ದನ ತುಂಗ

ಅಸಾಮಾನ್ಯ ಕಾರ್ಯಕರ್ತ ಅನಂತಕುಮಾರ್

ನಾನು ಕಂಡಂತೆ



ಅನಂತಕುಮಾರ್

ನಾನು ವಿದ್ಯಾರ್ಥಿ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಕಾಲಕ್ಕೆ ಅನಂತಕುಮಾರ್ ಇನ್ನೂ ಚಿಕ್ಕ ವಯಸ್ಸಿನವರು. ಅನ್ಯ ಹೊಣೆಗಾರಿಕೆಗಳ ದೆಸೆಯಿಂದಾಗಿ ನಾನು ಪರಿಷತ್ತಿನ ಕಾರ್ಯಗಳಿಂದ ವಿಮುಖನಾಗುತ್ತಿದ್ದ ಕಾಲದಲ್ಲೇ ಅನಂತಕುಮಾರ್ ಪರಿಷತ್ತಿಗೆ ಪ್ರವೇಶ ಪಡೆದುಕೊಂಡರು.

1977ನಲ್ಲಿ ಎಮರ್ಜೆನ್ಸಿ ಮುಗಿದ ಕೂಡಲೇ ಬೆಂಗಳೂರು ಬಡಗನಾಡು ಸಂಘದಲ್ಲಿ ವಿದ್ಯಾರ್ಥಿ ಪರಿಷತ್ತಿನ ಅಭ್ಯಾಸವರ್ಗವೊಂದನ್ನು ಏರ್ಪಡಿಸಲಾಗಿತ್ತು. ಅಲ್ಲಿ ಭಾಗವಹಿಸುವುದರಿಂದ ಮೊದಲುಗೊಂಡು ಅನಂತಕುಮಾರ್ ತಮ್ಮನ್ನು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತನಾಗಿ ಗುರುತಿಸಿಕೊಳ್ಳತೊಡಗಿದರು. ಮುಂದೆ, 1978ರಲ್ಲಿ ರಾಷ್ಟ್ರೀಯ ಸಮ್ಮೇಳನವೂ ಬೆಂಗಳೂರಿನಲ್ಲಿ ಆಯಿತು. ಬಹುಶಃ ಆಗಲೂ ಅನಂತಕುಮಾರ್ ಸಮ್ಮೇಳನದ ಕಾರ್ಯಚಟುವಟಿಕೆಗಳಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದರು. ಮುಂದೆ ಪ್ರಮುಖವಾಗಿ ಅವರು ಎ.ಬಿ.ವಿ.ಪಿ. ರಾಜ್ಯ ಸಮಿತಿಯಲ್ಲಿ ಸದಾ ಸಕ್ರಿಯವಾಗಿದ್ದರು.

ಅನಂತಕುಮಾರರನ್ನು ಒಮ್ಮೆ ಕಂಡವರು ಮರೆಯುವಂತೆಯೇ ಇಲ್ಲ. ಅವರ ಚಟುವಟಿಕೆ, ನಡವಳಿಕೆಗಳು ಇದ್ದುದೇ ಹಾಗೆ. ಹೊಣೆಗಾರಿಕೆಯನ್ನು ಆಸಕ್ತಿ ವಹಿಸಿ ಸಮರ್ಥವಾಗಿ ನಿಭಾಯಿಸುವ ಯುವಕನಾಗಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಸುತ್ತ ಯಾವಾಗಲೂ ಒಂದು ಗುಂಪು ಇರುವುದು. ಮತ್ತೆ ಯಾವುದೋ ಕಥೆ ಹೇಳಿ ಎಲ್ಲರನ್ನೂ ನಗಿಸುವುದು, ಚೇಷ್ಟೆ ಮಾಡುವುದು ಮೊದಲಾದವುಗಳ ಮೂಲಕ ಅವರು ಗಮನ ಸೆಳೆಯುತ್ತಲೇ ಇರುವರು. ಅನಂತಕುಮಾರ್ ಅವರು ಇದ್ದಾರೆ ಅಂದರೆ ಅಲ್ಲಿ ಏನೋ ಒಂದಿಷ್ಟು ಚಟುವಟಿಕೆ ಇರುವುದು ಎಂದೇ ಅರ್ಥ. ತನ್ನ ಸುತ್ತಲಿನ ಪರಿಸರವನ್ನು ಯಾವಾಗಲೂ ಜೀವಂತವಾಗಿರಿಸುವ ಲವಲವಿಕೆಯ ಸ್ವಭಾವ ಅವರದು. ಎಲ್ಲರನ್ನು ಕರೆದು ಮಾತಾಡಿಸುವ, ಎಲ್ಲರನ್ನು ಕಾರ್ಯದಲ್ಲಿ ತೊಡಗಿಸುವ ಅವರ ಸ್ವಭಾವ ಗಮನೀಯವಾಗಿತ್ತು.

ಎ.ಬಿ.ವಿ.ಪಿ.ರಾಜ್ಯಮಟ್ಟದ ಪ್ರಮುಖವಾದ ವಿಚಾರಗಳಿಗೆ ಸಂಬಂಧ ಪಟ್ಟಂತೆ ಏನು ಚರ್ಚೆ ನಡೆಯುತ್ತಿತ್ತೋ ಅಲ್ಲಿ ಅನಂತಕುಮಾರ್ ಸಹ ಹಾಜರಿರುತ್ತಿದ್ದರು. ಅಲ್ಲೆಲ್ಲ ಕಣ್ಣಿಗೆ ಕಾಣುತ್ತಿದ್ದ ಅನಂತಕುಮಾರರ ವ್ಯಕ್ತಿತ್ವವೇ ಬೇರೆ ಎನ್ನಿಸುವಂತಿರುವುದು. ಒಬ್ಬ ಚಿಂತಕನಾಗಿ, ಹೊಸ ಹೊಳಕುಗಳನ್ನು ಒದಗಿಸಬಲ್ಲ ಸಮರ್ಥನಾಗಿ ಅವರು ಕಾಣಿಸುತ್ತಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಅವು ನಡೆಯುತ್ತಲಿರುವ ಸಂದರ್ಭಗಳಲ್ಲೇ ತಕ್ಷಣ ಏನಾದರೂ ಒಂದು ಐಡಿಯಾ ಕೊಡುವರು; ಒಂದು ಘೋಷಣೆ ಕೊಡುವರು; ಅಷ್ಟೇ ಏಕೆ, ಅಲ್ಲೇ ಕುಳಿತುಕೊಂಡು ತಕ್ಷಣ ಒಂದು ಕರಪತ್ರ ಬರೆದು ಬಿಡುವರು.

ಅನಂತಕುಮಾರರಲ್ಲಿ ನನಗೆ ಕಂಡು ಬಂದ ಇನ್ನೊಂದು ವೈಶಿಷ್ಟ್ಯವೇನೆಂದರೆ, ನಿರ್ಣಯಗಳನ್ನು ಬರೆಯುವುದರಲ್ಲಿ ಅವರು ಎತ್ತಿದ ಕೈ. ಸಮ್ಮೇಳನಗಳು ಅಂದರೆ ನಿರ್ಣಯ ಬರೆಯಬೇಕು. ಹಾಗೆ ನಿರ್ಣಯ ಬರೆಯುವುದು ಸುಲಭದ ಕೆಲಸವಲ್ಲ. ಸಮರ್ಥವಾಗಿ ನಿರ್ಣಯಗಳನ್ನು ಬರೆಯಬಲ್ಲವರು ತುಂಬಾ ಕಡಿಮೆ. ಒಂದೋ ಬರೆಯುವುದಕ್ಕೆ ಬರೋದಿಲ್ಲ ಅಥವಾ ಒಂದು ನಿರ್ಣಯವನ್ನು ಹೇಗೆ ವಿಶ್ಲೇಷಣೆ ಮಾಡಬೇಕೋ ಹಾಗೆ ನಿರೂಪಿಸಿರುವುದಿಲ್ಲ.

ಅದರಲ್ಲೂ ಒಂದು ವಿದ್ಯಾರ್ಥಿ ಸಂಘಟನೆಯ ಅಂದಂದಿನ ಆಗು ಹೋಗುಗಳನ್ನು ಅರ್ಥ ಮಾಡಿಕೊಂಡು ನಮ್ಮ ನಿಲುವು ಏನಿರಬೇಕು ಎಂದು ತೀರ್ಮಾನ ಮಾಡಿ ಅದನ್ನು ಸಮರ್ಥವಾಗಿ ಮಂಡಿಸುವುದಕ್ಕೆ ವಿಶೇಷ ಪರಿಜ್ಞಾನದ, ವರ್ತಮಾನದ ವಿದ್ಯಮಾನಗಳ ಅರಿವಿನ ಅಗತ್ಯವಿರುತ್ತದೆ. ಅನಂತಕುಮಾರ್ ಅವರಲ್ಲಿ ಇಂಥ ವಿಶೇಷ ಪರಿಜ್ಞಾನವಿತ್ತು.

ಅಂಥ ಉನ್ನತಮಟ್ಟದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದವರೆಂದರೆ, ಕೃಷ್ಣಭಟ್ಟರು, ದತ್ತಾತ್ರೇಯ ಹೊಸಬಾಳೆ, ಅನಂತ ಕುಮಾರ್ ಇಂತಹವರೇ. ಕೃಷ್ಣಭಟ್ಟರು ಎಲ್ಲರಿಗೂ ಗುರುಸಮಾನರು. ಹಿರಿಯರು, ಮಾರ್ಗದರ್ಶಕರು. ಕೃಷ್ಣಭಟ್ಟರ ಮಾರ್ಗದರ್ಶನದಲ್ಲಿ ಈ ತರಹದ ನಿರ್ಣಯಗಳ ಚರ್ಚೆಯಾಗುವಾಗ, ದೇಶದ ಆಗು ಹೋಗುಗಳು, ವಿದ್ಯಾರ್ಥಿಗಳು ವಹಿಸಬೇಕಾಗಿರುವ ಪಾತ್ರ ಮೊದಲಾದವುಗಳಿಗೆ ಸಂಬಂಧಪಟ್ಟಂತೆ ಆ ಚರ್ಚೆಯಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿ, ಆ ನಿರ್ಣಯಗಳನ್ನು ರೂಪಿಸುವುದರಲ್ಲಿ, ಪರಿಷತ್ತಿನ ನಿಲುವನ್ನು ಸ್ಪಷ್ಟಪಡಿಸುವುದರಲ್ಲಿ ಉಳಿದವರಿಗಿಂತ ಅನಂತಕುಮಾರ್ ಅಸಾಮಾನ್ಯ ಪಾತ್ರವಹಿಸುತ್ತಿದ್ದರು. ಹಾಗಾಗಿ ಕೃಷ್ಣಭಟ್ಟರಿಗಾಗಲಿ, ಉಳಿದ ರಾಷ್ಟ್ರೀಯ ನಾಯಕರಿಗಾಗಲಿ ಆ ಕಾಲದಲ್ಲಿ ಎಲ್ಲರಿಗೂ ಅನಂತಕುಮಾರ್ ಅಂದರೆ ಅಚ್ಚುಮೆಚ್ಚು. ಆ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಇದ್ದಂತಹ ಪ್ರೌಢತೆ, ವಿಚಾರ ಶಕ್ತಿ, ಅದರ ಸಮರ್ಥ ಅಭಿವ್ಯಕ್ತಿ -ಎಲ್ಲವೂ

ಅತಿಶಯವಾದವು.

ಒಂದು ಕಡೆಗೆ ಎಲ್ಲರೊಡನೆ ಸಲುಗೆಯಿಂದಿರುತ್ತ ತುಂಬಾ ಕೀಟಲೆ ಮಾಡುತ್ತ ಇರುತ್ತಿದ್ದರು. ತಮಾಷೆ ಮಾಡುವುದು ಮತ್ತು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಇಂತಹ ಸ್ನೇಹಪರತೆ. ಇನ್ನೊಂದು ಕಡೆಗೆ ತುಂಬಾ ಗಂಭೀರವಾಗಿ ಯೋಚನೆ ಮಾಡುವುದು, ಚಿಂತನಶೀಲ ಪ್ರವೃತ್ತಿ. ಈ ಗುಣಗಳು ಅವರು ಮುಂದೆ ಒಬ್ಬ ನಾಯಕನಾಗಲಿಕ್ಕೆ ಬೇಕಾಗಿರುವಂಥ ಮೂಲಸತ್ವಗಳು ಮೈಗೂಡಿದ್ದವು.

ಅವರು ಯಾವತ್ತೂ ತನ್ನನ್ನು ಒಂದು ನಿರ್ದಿಷ್ಟ ಪರಿಸರಕ್ಕೆ ಸೀಮಿತಗೊಳಿಸಿಕೊಂಡು ಯೋಚನೆ ಮಾಡುತ್ತಲೇ ಇರಲಿಲ್ಲ. ಅವರು ಹುಬ್ಬಳ್ಳಿಯಲ್ಲಿ ಎಲ್ಲೋ ಒಂದು ರೈಲ್ವೆ ಕಾಲೋನಿಯ ಮನೆಯಲ್ಲಿ ಇರುತ್ತಿರುವಾಗಲೂ ಅವರು ಯೋಚನೆ ಮಾಡುತ್ತ ಇದ್ದಿದ್ದು ಇಡೀ ಪ್ರಪಂಚದ ಬಗ್ಗೆ. ಎಷ್ಟೋ ವಿಷಯಗಳು ಅವರು ಹೇಳುತ್ತ ಇದ್ದಿದ್ದು ಜಾಗತಿಕ ವಿದ್ಯಮಾನಗಳ ಬಗ್ಗೆ.

ಇಲ್ಲಿ ಏನೋ ಮಾಡುತ್ತ ಇದ್ದವರು ಇದ್ದಕ್ಕಿದ್ದ ಹಾಗೇ ಅವರು ಅಮೇರಿಕಾದಲ್ಲಿ ಏನಾಗುತ್ತಿದೆ, ಯೂರೋಪಿನಲ್ಲಿ ಏನಾಗುತ್ತಿದೆ. ಕಮ್ಯುನಿಸಂ ಯಾವ ರೀತಿ ಪ್ರಭಾವ ಬೀರಲು ಯತ್ನಿಸುತ್ತ ಇದೆ ಎನ್ನುವುದನ್ನೆಲ್ಲ ವಿವರಿಸತೊಡಗುವರು. ವೈಚಾರಿಕವಾಗಿ ನಮ್ಮ ವಿರೋಧಿಗಳಾಗಿರುವವರು ಏನು ಮಾಡುತ್ತ ಇದ್ದಾರೆ, ಅದಕ್ಕೆ ನಮ್ಮ ಉತ್ತರ ಏನಿರಬೇಕು ಎಂಬುದನ್ನು ವಿಶ್ಲೇಷಿಸತೊಡಗುವರು. ಅಂದರೆ, ತೀರಾ ಕ್ಷಿಪ್ರಗತಿಯಲ್ಲಿ ಅವರು ಒಂದು ಸಾಮಾನ್ಯ ತಿಳುವಳಿಕೆಯ ಮಟ್ಟದಿಂದ ಮೇಲುಸ್ತರದ ಚಿಂತನೆಯೆಡೆಗೆ ಬಲು ಸರಾಗವಾಗಿ ಚಲಿಸಬಲ್ಲವರಾಗಿದ್ದರು. ಹಾಗಾಗಿ ಅವರು ಯಾವಾಗಲೂ ಪ್ರಮುಖ ಮುಖಂಡರ ಗಮನವನ್ನು ಸೆಳೆಯಬಲ್ಲವರಾಗಿದ್ದರು.

ಸಾಮಾನ್ಯವಾಗಿ ಹುಬ್ಬಳ್ಳಿಯಂಥ ಒಂದು ಪಟ್ಟಣದಲ್ಲಿ ಎ.ಬಿ.ವಿ.ಪಿ.ಕಾರ್ಯದರ್ಶಿ ಆಗಿರುವವನಿಗೆ ಆ ನಿರ್ದಿಷ್ಟ ನಗರದ ಬಗ್ಗೆ ಮಾತ್ರವೇ ಯೋಚನೆಗಳಿರುತ್ತವೆ. ಯಾವ ಕಾಲೇಜಿನಲ್ಲಿ ಏನಿದೆ. ಎಷ್ಟು ಸದಸ್ಯರಿದ್ದಾರೆ, ಏನು ಕಾರ್ಯಕ್ರಮ ಮಾಡಿದ್ದೇವೆ ಎನ್ನುವಷ್ಟಕ್ಕೆ ಅವನ ಯೋಚನೆ ಮುಗಿದು ಹೋಗುತ್ತೆ. ಆದರೆ ಅನಂತಕುಮಾರ್ ಹಾಗಲ್ಲ. ಹುಬ್ಬಳ್ಳಿಯಲ್ಲಿ ಇದ್ದರೂ ಸ್ಟೇಟ್ ಪಾಲಿಟೆಕ್ನಿಕ್ ಏನಾಗುತ್ತ ಇದೆ. ಕುಲಪತಿಗಳು ಎಲ್ಲಿಲ್ಲಿ ಏನು ಮಾಡುತ್ತ ಇದ್ದಾರೆ. ಶಿಕ್ಷಣದಲ್ಲಿ ಏನೇನು ಒಳಿತುಕೊಂಡು ನಡೆಯುತ್ತಲಿದೆ, ಇಡೀ ಪ್ರಪಂಚದಲ್ಲಿ ಯಾವ ಟ್ರೆಂಡ್ ಇದೆ- ಈ ತರಹದ ಯೋಚನೆ ಮಾಡುವುದು ಅವರಿಗೆ ಪ್ರಾರಂಭದಿಂದಲೇ ಸಿದ್ಧಿಸಿತ್ತು. ಹಾಗಾಗಿ ಅವರು ಎಲ್ಲೋ ಒಂದು ಮೂಲೆಯಲ್ಲಿ ಇದ್ದರೂ ಸದಾ ಅತ್ಯುನ್ನತವಾದುದನ್ನೂ ವ್ಯಾಪಕವಾದುದನ್ನೂ ಗುರುತಿಸಿ ಚಿಂತಿಸಬಲ್ಲವರಾಗಿದ್ದರು.

ವಿದ್ಯಾರ್ಥಿ ಪರಿಷತ್ತಿನ ಒಬ್ಬ ಕಾರ್ಯಕರ್ತನಾಗಿ ನನಗೆ ಅನಂತಕುಮಾರ್ ಅವರಲ್ಲಿ ಬಹಳ ವಿಶೇಷವಾಗಿ ಕಂಡಿದ್ದು ಬಹುಶಃ ಮೂರು ವಿಷಯಗಳು. ಮೊದಲನೆಯದಾಗಿ, ಹುಬ್ಬಳ್ಳಿಯ ರೈಲ್ವೆ ಕಾಲೋನಿಯ ಚಿಕ್ಕ ಮನೆಯಿಂದ ಬಂದಂಥ ಒಬ್ಬ ತರುಣ ಅದು ಎಷ್ಟು ದೊಡ್ಡ ಯೋಚನೆಗಳನ್ನು ಮಾಡಬಹುದು ಅನ್ನುವುದು ಮಾತ್ರ ನನಗೇ ಇವತ್ತಿಗೂ ವಿಸ್ಮಯವೇ. ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಏನಾದರೂ ಒಂದು ಮಿತಿ ಇರುತ್ತೆ. ಬಹುಶಃ ಅನಂತಕುಮಾರ್ ಈ ಕಲ್ಪನೆಯ ಎಲ್ಲ ಮಿತಿಗಳನ್ನು ಮೀರಿದ್ದರು. ಅವರಿಗೆ ಯಾವಾಗಲೂ ಈ ದೇಶವನ್ನು ಮುನ್ನಡೆಸುವಂತಹ ಒಂದು ಮಹತ್ವದ ಕೆಲಸದಲ್ಲಿ ತಾನು ಭಾಗಿಯಾಗಬೇಕು ಎಂಬ ಅಪೇಕ್ಷೆ ಇದ್ದೇ ಇತ್ತು. ಇಂಥ ಮಹತ್ವಾಕಾಂಕ್ಷೆ ಅವರ ಮನದಲ್ಲಿ ಚಿಕ್ಕ ವಯಸ್ಸಿನಿಂದಲೇ ಮೂಡುತ್ತಿದ್ದುದೇ ಒಂದು ಅಚ್ಚರಿ. ಅದಕ್ಕೆ ತಕ್ಕಂತೆಯೇ ತಮ್ಮನ್ನು ಅಣಿಗೊಳಿಸುತ್ತ, ಅದಕ್ಕೆ ತಕ್ಕಂತೆ ಯೋಚನೆ ಮಾಡುತ್ತ ಇದ್ದರು; ಮತ್ತು, ಅದಕ್ಕೆ ಅಗತ್ಯವಾಗಿರುವಷ್ಟು ವೇಗದಿಂದ ಕೆಲಸಗಳನ್ನೂ ಮಾಡುತ್ತಿದ್ದರು. ಈ ರೀತಿ ಕಲ್ಪನೆ ಮಾಡಿಕೊಳ್ಳುವುದೇ ಬಹುಶಃ ಒಂದು ಅಸಾಮಾನ್ಯವಾದ ಸಂಗತಿ. ಆ ಕಾಲದಲ್ಲಿ ನನಗೆ ಒಂದು ಕೆಲಸ ಸಿಗುತ್ತೋ ಇಲ್ಲವೋ ಎಂದು ಒಬ್ಬ ವಿದ್ಯಾರ್ಥಿ ತನ್ನ ಬಗೆಗೇ ಯೋಚನೆ ಮಾಡುವ ಕಾಲದಲ್ಲಿ ಅದೇ ವಯಸ್ಸಿನ ಅನಂತಕುಮಾರನಂತಹ ಹುಡುಗ ತಾನು ಒಂದು ದೇಶವನ್ನು ಮುನ್ನಡೆಸಬೇಕು ಅಂತ ಯೋಚನೆ ಮಾಡುತ್ತಾ ಇದ್ದುದು ಅಸಾಧಾರಣ ವ್ಯಕ್ತಿವಿಶೇಷವೇ ನಿಜ.

ಬರಿಯ ಮಹತ್ವಾಕಾಂಕ್ಷೆಯಲ್ಲ, ಅದಕ್ಕೆ ಏನೇನೂ ಕಷ್ಟ ಎದುರಾಗುತ್ತಿತ್ತೋ ಆ ಎಲ್ಲ ಕಷ್ಟಗಳನ್ನೂ ಸಹಿಸಿದರು. ಅವರು ಏನನ್ನೂ ಗಳಿಸುವ ಹಂಬಲವಿಲ್ಲದೆಯೇ ಸುಮ್ಮನೆ ಕೆಲಸ ಮಾಡುತ್ತ ಹೋದರು. ಇದು ನನಗೆ ಅನಂತಕುಮಾರ್ ಅವರಲ್ಲಿ ಕಾಣುವಂಥ ಅಸಾಧಾರಣ ಗುಣ. ಇನ್ನು ರಾಜಕೀಯಕ್ಕೆ ಬಂದ ಮೇಲೆ ಬಹಳ ಏರುಪೇರುಗಳು ಇದ್ದೇ ಇರುತ್ತವೆ. ಈ ಎಲ್ಲ ಏರುಪೇರುಗಳ ನಡುವೆಯೂ ಅವರು ವೈಚಾರಿಕ ಬದ್ಧತೆಯನ್ನು ಯಾವತ್ತೂ ಬಿಟ್ಟುಕೊಡಲಿಲ್ಲ. ಒಂದು ವಿಚಾರಕ್ಕೆ ಬದ್ಧವಾಗಿಯೇ ಬದುಕಿದರು ಮತ್ತೆ ಅದಕ್ಕೆ ಅನುಗುಣವಾಗಿ ಕೆಲಸ ಮಾಡಿದರು. ಇದೂ ಅನಂತಕುಮಾರ್ ಅವರ ವ್ಯಕ್ತಿತ್ವದಲ್ಲಿ ನಾನು ಕಂಡಿರುವ

ಫುಟ 8 ರಲ್ಲಿ ಮುಂದುವರಿದಿದೆ

ಅಟಲ್ ಜೀ ಮತ್ತು ಅನಂತಕುಮಾರ್



ಪುಟ 1 ರಿಂದ

ಸಾಲಿನಲ್ಲಿ ಮೂರನೆಯ ಕುರ್ಚಿಯಲ್ಲಿ ಅನಂತಕುಮಾರ್ ಅವರು ಕುಳಿತುಕೊಂಡರು. ನಾನು, ನನ್ನ ಮೈದನ ನಂದಕುಮಾರ್, ರಾಮಚಂದ್ರ ಗೌಡರು ಮತ್ತು ಹೆಚ್.ಎನ್.ಎ.ಪ್ರಸಾದ್

ಅವರು ಪ್ರೇಕ್ಷಕರ ಸಾಲಿನಲ್ಲಿ ಹೋಗಿ ಕುಳಿತುಕೊಂಡೆವು. ಮೊದಲು ಅಟಲ್ ಬಿಹಾರಿ ವಾಜಪೇಯಿಯವರು ಪ್ರಮಾಣವಚನ ಸ್ವೀಕರಿಸಿದರು. ದೊಡ್ಡ ಚಪ್ಪಾಳೆ. ಯಾಕೆ ಅಂದರೆ ಅಟಲ್ ಜೀ ಪ್ರಧಾನಿ ಆಗಬೇಕು ಎಂಬ ಹಂಬಲದಲ್ಲಿ ಇಡೀ ದೇಶವೇ ಕಾದು ನೋಡುತ್ತಿತ್ತು. ನಂತರ ರಥ ಯಾತ್ರೆಯ ರೂವಾರಿ ಅಡ್ಡಾನಿಯವರು. ಮತ್ತೆ ಚಪ್ಪಾಳೆಗಳು. ಆಮೇಲೆ ಅನಂತಕುಮಾರ್ ಅಂತ ಕರೆದರು. ನನಗೂ ನಂದಕುಮಾರ್ ಅವರಿಗೂ ಎದೆ ಝಲ್ ಎನ್ನುವ ಉದ್ದೇಗ, ಕಾತರ. ಅನಂತಕುಮಾರ್ ಅವರು ಎದ್ದು ಬಂದರು. ಒಂದೂ ಚಪ್ಪಾಳೆ ಇಲ್ಲ. ಅದೂ ಸಹಜವೇ. ಯಾಕೆ ಅಂದರೆ ಅವಾಗ ದೂರದರ್ಶನದಲ್ಲೂ ಲೋಕಸಭೆಯ ಚಾನೆಲ್ ಬರುತ್ತಿರಲಿಲ್ಲ. ಇನ್ನು ಸಭಾಂಗಣದಲ್ಲಿ ಕರ್ನಾಟಕದಿಂದ ಹೋಗಿರುವವರೇ ಒಟ್ಟು ನಾವು ನಾಲ್ಕೇ ಜನ. ನಮಗೇ ಚಪ್ಪಾಳೆ ತಟ್ಟಬೇಕು ಅಂತಲೂ ತಕ್ಷಣಕ್ಕೆ ತೋಚಲಿಲ್ಲ. ನಾವು ನಾಲ್ವರಿಗೂ ಅಷ್ಟು ಸಂತೋಷವಾಗಿತ್ತು. ಕೊನೆಗೆ ನಾವೇ ಎಚ್ಚತ್ತು ಜೋರಾಗಿ ಚಪ್ಪಾಳೆ ತಟ್ಟಿದೆವು. ನಮ್ಮ ಕರತಾಡನವನ್ನು ಬೆಂಬಲಿಸಿ ಇನ್ನಷ್ಟು ಜನ ದಕ್ಷಿಣ ಭಾರತದವರು ಚಪ್ಪಾಳೆ ತಟ್ಟಿದರು.

ಅನಂತಕುಮಾರ್ ಅವರ ಪ್ರಮಾಣವಚನ ಸ್ವೀಕಾರವಾಯಿತು. ಮನೆಗೆ ಹಿಂತಿರುಗಿದೆವು. ಹಿಂದಿನ ರಾತ್ರಿಯಿಡೀ ಮಂತ್ರಿಮಂಡಲದ ರಚನೆಯ ಚರ್ಚೆ, ಮತ್ತಿತರ ತಯಾರಿ ಕೆಲಸ ಎಲ್ಲದರ ನಡುವೆ ಅನಂತಕುಮಾರ್ ನಿದ್ರೆ ಮಾಡಿರಲೇ ಇಲ್ಲ. ಬೆಳಗ್ಗೆ ಪ್ರಮಾಣವಚನ ಮುಗಿದ ಮೇಲೆ ಸತತವಾಗಿ ಫೋನ್ ಕರೆಗಳು. ಎಲ್ಲದಕ್ಕೂ ಉತ್ತರಿಸಿದ್ದಾಯಿತು. ಊಟ ಮಾಡಿದಮೇಲೆ ಅನಂತ 'ಇನ್ನೊಂದು ಗಂಟೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ, ರಾತ್ರಿ ಇಡೀ ನಿದ್ರೆಯಿಲ್ಲ' ಎಂದು ಮಲಗಿಕೊಂಡರು. ಸಂಜೆ ೪:೩೦ಗೆ ಪ್ರಮೋದ್ ಮಹಾಜನ್ ಅವರಿಂದ ಫೋನ್ ಬಂದಿತು. ನಾನು ಅನಂತ ಕುಮಾರರನ್ನು ಎಬ್ಬಿಸಿದೆ. ಪ್ರಮೋದ್ ಮಹಾಜನ್ "ಏನು ಮಾಡುತ್ತಿದ್ದೀಯಾ?" ಎಂದು ಕೇಳಿದರು. ಪ್ರಮೋದ್ ಮಹಾಜನ್ ಯಾವಾಗಲೂ ಹಾಸ್ಯ ಮಾಡುವವರು. "ಊಟ ಮಾಡಿ ಚೆನ್ನಾಗಿ ಮಲಗಿಕೊಂಡು ಬಿಟ್ಟಿ ತಾನೇ?" ಎಂದರು. "ಹೌದು, ಮಲಗಿಕೊಂಡು ಬಿಟ್ಟಿದ್ದೆ" ಎಂದ ಅನಂತಕುಮಾರರನ್ನು ತರಾಟೆಗೆ ತೆಗೆದುಕೊಂಡ ಮಹಾಜನ್, "ಅಲ್ಲಯ್ಯ ಬುದ್ಧಿ ಬೇಡವಾ ನಿನಗೆ ? ಹೋಗಲಿ ಯಾವ ಮಿನಿಸ್ಟ್ರೀ ಕೊಡ್ತೀರಾ ಅಂತ ಏನಾದರೂ ಕೇಳಿದ್ದೀಯಾ ?" ಅಂದರು. "ಇಲ್ಲ, ಕೇಳಿಲ್ಲ. ಏನೋ ಯಾವುದೋ ಕೊಡುತ್ತಾರೆ" ಎಂದು ಅನಂತ ಉತ್ತರಿಸಿದರು. "ಆಯ್ತು, ಕೇಳುವುದು ಹೋಗಲಿ. ಅಟಲ್ ಜೀ ಅವರಿಗೆ ಥ್ಯಾಂಕ್ಸ್ ಹೇಳಿದೆಯಾ ?" ಎಂದು ಮಹಾಜನ್ ಕೇಳಿದ್ದಕ್ಕೆ ಇಲ್ಲ ಎಂಬ ಉತ್ತರ ಹೊರಟಿತು. "ಅದೇ ನನಗೆ ಗೊತ್ತು ನಿನಗೆ ಅದು ಗೊತ್ತಾಗುವುದೂ ಇಲ್ಲ ಅಂತ. ನೋಡು ಸ್ಟೀಟ್ ಬಾಕ್ಸ್, ಹೂಗುಚ್ಚ ತರಿಸಿ ಇಟ್ಟಿದ್ದೀನಿ. ನಿನ್ನ ಡೈವರ್ ಕಳುಹಿಸಿ ತೆಗೆದುಕೊಳ್ಳುವಂತೆ ಹೇಳು. ಮತ್ತೆ ಹೋಗಿ ಅಟಲ್ ಜೀಯವರನ್ನು ಭೇಟಿಯಾಗು" ಎಂದು ಪ್ರಮೋದ್ ಮಹಾಜನ್ ಪಾಠಹೇಳಿದರು.

ಡೈವರ್ ಕಳುಹಿಸುವುದಿರಲಿ, ನಮ್ಮ ಹತ್ತಿರ ಕಾರೇ ಇರಲಿಲ್ಲ. ಸರಿ ಮತ್ತೆ ಒಂದು ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಿಕೊಂಡು ಅನಂತಕುಮಾರ್ ಮಹಾಜನ್ ಅವರ ಮನೆಗೆ ಹೋಗಿ, ಅವರೇ ತರಿಸಿಟ್ಟಿದ್ದ ಒಂದು ಸ್ಟೀಟ್ ಬಾಕ್ಸ್ ಮತ್ತು ಹೂಗುಚ್ಚ ತೆಗೆದುಕೊಂಡು ಅಟಲ್ ಜೀ ಅವರ ಮನೆಗೆ ಹೋದರು. ಅವರಿಗೆ ಧನ್ಯವಾದಗಳನ್ನು ಹೇಳಿದಾಗ ವಾಜಪೇಯಿಯವರು ಅನಂತಕುಮಾರರನ್ನು ಹಾಸ್ಯ ಮಾಡಿದರಂತೆ. "ಏನು, ನಿನ್ನನ್ನು ಇಲ್ಲಿಗೆ ಯಾರು ಕಳುಹಿಸಿದರು ?" ಎಂದು ಕೇಳಿದರಂತೆ. ಅನಂತಕುಮಾರ್ ಪ್ರಾಮಾಣಿಕವಾಗಿ ತನ್ನನ್ನು ಪ್ರಮೋದ್



ಮಹಾಜನ್ ಅವರೇ ಕಳುಹಿಸಿದರೆಂದು ಒಪ್ಪಿಕೊಂಡಿದ್ದು ಮಾತ್ರವಲ್ಲ, ಸ್ಟೀಟ್ ಡಬ್ಬಾನೂ ಅವರೇ ಕೊಡಿಸಿಬಿಟ್ಟರು ಎಂದೂ ಹೇಳಿದರಂತೆ. ಅದನ್ನು ಕೇಳಿದ ಅಟಲ್ ಜೀ 'ಆಹಾ' ಎಂದು ಉದ್ಗರಿಸುತ್ತ ಜೋರಾಗಿ ನಕ್ಕರಂತೆ. "ಮುಜೇ ಮಾಲುಮ್ ಥಾ. ನೀನು ಸ್ವಂತ ಬುದ್ಧಿಯಿಂದ ಬಂದಿಲ್ಲ ಅಂತ ನನಗೆ ಗೊತ್ತಾಗಿದೆ. ಸರಿ, ಈಗ ನಿನಗೆ ಯಾವ ಮಂತ್ರಾಲಯ (ಇಲಾಖೆ) ಬೇಕು ?" ಎಂದು ಪ್ರಧಾನಿಯವರು ಕೇಳಿದರು. ಆಗ ಅನಂತಕುಮಾರ್ ತಮಗೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಕೊಡುವಂತೆ ಹೇಳಿದರು. ಅದಕ್ಕೆ ಪ್ರಧಾನಿಯವರ ಪ್ರತಿಕ್ರಿಯೆ ಹೇಗಿರಬಹುದೋ ಎಂದುಕೊಂಡು "ಅದಿಲ್ಲದಿದ್ದರೆ ಕೃಷಿ ಇಲಾಖೆ ಕೊಡಿ" ಎಂದೇನೋ ಕೇಳಿದರಂತೆ.

ಅಟಲ್ ಜೀ ಅವರ ಪಕ್ಕದಲ್ಲಿ ಒಂದು ವಿಮಾನದ ಚಿಕ್ಕ ಪ್ರತಿಕ್ರತಿ ಇತ್ತು. ಅದನ್ನು ತೆಗೆದು ಅನಂತಕುಮಾರ್ ಕೈಯಲ್ಲಿ ಕೊಟ್ಟು ಜಾವ್ ಅಂತ ಅಂದರಂತೆ. ಆ ಹೊತ್ತಿಗೆ ಅವರಿಗೇನೂ ಗೊತ್ತಾಗಿರಲಿಲ್ಲ. ಪ್ರಧಾನಿಯವರು ಕೊಟ್ಟಿದ್ದನ್ನು ತೆಗೆದುಕೊಂಡು ಮನೆಗೆ ಬರುವಷ್ಟರಲ್ಲೇ ಟಿ.ವಿ.ಯಲ್ಲಿ ಲೈವ್ ಮಾಹಿತಿ ಬರುವುದಕ್ಕೆ ಶುರುವಾಯಿತು. ಅನಂತಕುಮಾರ್ ಅವರಿಗೆ ವಿಮಾನಯಾನ ಖಾತೆಯನ್ನು ವಹಿಸಿಕೊಡಲಾಗಿತ್ತು.



ಒಮ್ಮೆ ಬೆಂಗಳೂರಿನ ಹೆಚ್.ಎ.ಎಲ್. ಹತ್ತಿರ ಇರುವ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಗೆ ಅಟಲ್ ಜೀ ಬಂದಿದ್ದರು. ಪ್ರಧಾನಿಯವರ ಕಾರ್ಯಕ್ರಮ ಎಂದರೆ ವೇದಿಕೆಗೂ ಪ್ರೇಕ್ಷಕರ ಸಾಲಿಗೂ ಮಧ್ಯೆ ಸುಮಾರು ೫೦ ಅಡಿ ಅಂತರ ಇರುತ್ತದೆ. ನಾನು ಮುಂದಿನ ಸಾಲಿನಲ್ಲಿ ಕುಳಿತಿದ್ದೆ. ವೇದಿಕೆಯಲ್ಲಿದ್ದ ಅನಂತಕುಮಾರ್ ನನ್ನ ಕಡೆಗೆ ಕೈತೋರಿ ಪ್ರಧಾನಿಯವರಿಗೆ ನನ್ನ ಪರಿಚಯ ಹೇಳಿರಬೇಕು. ಪ್ರಧಾನಿಯವರು ಅಲ್ಲಿಂದಲೇ ಕೈಯೆತ್ತಿ ಹರಸಿದರು. ನಾನು ನಮಸ್ಕಾರ ಮಾಡಿದೆ. ಕಾರ್ಯಕ್ರಮ ಮುಗಿದ ಮೇಲೆ ಅನಂತಕುಮಾರ್ ಅವರು ನನ್ನನ್ನು ಕರೆದರು. ನಾನು ಎದ್ದು ಹೊರಡಲು ನಿಧಾನಿಸಿದೆ. ಬೇಗನೆ ಬರುವಂತೆ ಸನ್ನೆಮಾಡಿದ್ದರಿಂದ ನಾನು ಬೇಗ ಬೇಗ ಮುಂದೆ ಹೋದೆ. ಇದ್ದಕ್ಕಿದ್ದಂತೆ ಬ್ಲಾಕ್ ಕಮ್ಯಾಂಡೋಗಳು ನನ್ನನ್ನು ಸುತ್ತುವರಿದುಬಿಟ್ಟರು. ನಾನು ಯಾರೋ, ಅವರಿಗೆ ಗೊತ್ತಿಲ್ಲ. ಹೀಗಾಗಿ ಸಹಜವಾಗಿಯೇ ಅವರು ನನ್ನನ್ನು ತಡೆದರು. ಅದನ್ನು ಕಂಡ ಅಟಲ್ ಜೀ ಒಮ್ಮೆಲೇ ವೇದಿಕೆಯಲ್ಲೇ ನಿಂತರು. ಇತ್ತ ನಾನು ನಿಂತಲ್ಲೇ ನಿಲ್ಲಬೇಕಾಯಿತು. ತಕ್ಷಣ ಅನಂತಕುಮಾರ್ ಅವರು ಬೇರೊಬ್ಬ ಸೆಕ್ಯೂರಿಟಿಯವರೊಡನೆ ಬಂದು ನನ್ನನ್ನು ಕರೆದುಕೊಂಡು ಹೋದರು. ನಾನು ಹೋಗಿ ಅಟಲ್ ಜೀಯವರಿಗೆ ನಮಸ್ಕರಿಸಿದೆ, ಪ್ರಧಾನಿಯವರು ನನ್ನನ್ನು ಹೇಗಿದ್ದೀಯಾ ಎಂದು ಕೇಳಿದರು. ಮಕ್ಕಳು ಹೇಗಿದ್ದಾರೆ ಎಂದು ವಿಚಾರಿಸಿದರು. ಇದೇ ರೀತಿ ಮುಂದೆಯೂ ಬೇರೆ ಬೇರೆ ಕಡೆಗಳಲ್ಲಿ ನಡೆದ ಹಲವು ಸಮಾರಂಭಗಳಲ್ಲಿ ಅಟಲ್ ಜೀಯವರನ್ನು ಭೇಟಿಮಾಡುವ ಅವಕಾಶ ಸಿಕ್ಕಿತ್ತು.

ಅಟಲ್ ಜೀ ಅವರು ವಯೋಸಹಜ ಅನಾರೋಗ್ಯಕ್ಕೆ ಗುರಿಯಾದನಂತರ ಸುಮಾರು ೨೦೦೭-೨೦೦೮ ರಿಂದಲೇ ಅವರು ಮನೆಯಿಂದ ಹೊರಗೆ ಬಂದಿದ್ದು ನನಗೆ ನೆನಪಿಲ್ಲ. ಆದರೆ ಪ್ರತಿವರ್ಷ ಅವರ ಹುಟ್ಟುಹಬ್ಬದ ದಿನದಂದು (ಡಿಸೆಂಬರ್ ೨೫) ಅನಂತಕುಮಾರ್ ತಪ್ಪದೇ ಅವರ ಮನೆಗೆ ಹೋಗುತ್ತ ಇದ್ದರು. ಅವರಿಗೆ ಹೂಗುಚ್ಚ ಕೊಡುತ್ತ ಇದ್ದರು. ಅಟಲ್ ಜೀ ಯವರ ಮಗಳು ಮತ್ತು ಅಳಿಯ ಇಬ್ಬರೂ ಅನಂತಕುಮಾರ್ ಅವರಿಗೆ ಬಹಳ ಅತ್ತೀಯರು. ಅವರೊಡನೆ ಮಾತಾಡಿ ಬರುತ್ತಿದ್ದರು. ಅಟಲ್ ಜೀಯವರ ಕೊನೆ ಕೊನೆಯ ವರ್ಷಗಳಲ್ಲಂತೂ ಕೊಠಡಿಯಿಂದಲೂ ಹೊರಗೆ ಬರುವಂತಿರಲಿಲ್ಲ. ಅನಂತಕುಮಾರ್ ಅವರನ್ನು ಮಾತ್ರ ಒಳಗೆ ಬಿಡುತ್ತ ಇದ್ದರು. ನಾನು ಹೊರಗಡೆ ಕುಳಿತಿರುತ್ತಿದ್ದೆ. ಕೊನೆಯ ಒಂದೆರಡು ವರ್ಷಗಳಲ್ಲಂತೂ ಒಂದೇ ನಿಮಿಷ ಅವರನ್ನು ಕಂಡು ಅವರಿಗೆ ಹೂಗುಚ್ಚ ಕೊಟ್ಟು ಬಂದು ಬಿಡುತ್ತಿದ್ದರು.

೨೦೧೮ ಆಗಸ್ಟ್ ೧೫ . ಸ್ವಾತಂತ್ರ್ಯ ದಿನದ ಧ್ವಜಾರೋಹಣ ಮುಗಿಸಿ ಅದೇ ದಿನ ರಾತ್ರಿ ವಾಪಸ್ಸು ಬೆಂಗಳೂರಿಗೆ ಬಂದೆವು. ಮಾರನೇ ದಿನ ಅನಂತಕುಮಾರ್ ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಬೇಕಿತ್ತು. ಅವರಿಗೆ ಒಂದು ಚಿಕಿತ್ಸೆಯ ಅವಶ್ಯಕತೆ ಇತ್ತು. ಹಾಗಾಗಿ ಐ.ಸಿ.ಯು.ನಲ್ಲಿ ಇದ್ದರು. ಅದಿಲ್ಲ ಮುಗಿಯುವಷ್ಟರಲ್ಲಿ ೧೨ ಗಂಟೆಯ ಹೊತ್ತಿಗೆ ಅಟಲ್ ಜೀಯವರ ನಿಧನದ ಸುದ್ದಿ

ಪುಟ 9 ರಲ್ಲಿ ಮುಂದುವರಿದಿದೆ

ತ್ಯಾಗ, ವೈಭವ, ಸಾಹಸಗಳ ಸಂಕೇತ ಭಗವಾ ದ್ವಜ

ಮಾನನೀಯ ಶಾಂತಕುಮಾರಿಜೀ
ಅಖಿಲ ಭಾರತ ಪ್ರಮುಖ ಸಂಚಾಲಿಕಾ
ರಾಷ್ಟ್ರ ಸೇವಿಕಾ ಸಮಿತಿ



ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಬ್ರಹ್ಮ ವಿಷ್ಣು ಮಹೇಶ್ವರರ ಜೊತೆಯಲ್ಲಿ ಸ್ಥಾನ ನೀಡಲಾಗಿದೆ. ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನವೆಂಬ ಅಂಜನದಿಂದ ನಮ್ಮ ಒಳಗಣ್ಣನ್ನು ತೆರೆದು ಉಪಕಾರ ಮಾಡುವವನು ಗುರು. ಕಬೀರರ ಒಂದು ಸುಪ್ರಸಿದ್ಧ ದೋಹೆಯಲ್ಲಿ ಗುರು ಮತ್ತು ಗೋವಿಂದ ಇಬ್ಬರೂ ಒಟ್ಟಿಗೆ ಎದುರಾದರೆ ಯಾರಿಗೆ ಮೊದಲು ನಮಸ್ಕಾರ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತ "ಇವನು ಗೋವಿಂದ ಎಂದು ತಿಳಿಸಿದವ ಗುರು, ಅದುದರಿಂದ ಗುರುವಿಗೆ ಮೊದಲ ನಮಸ್ಕಾರ" ಎಂದು ಬರೆಯುತ್ತಾರೆ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ದಾಸರು ಹಾಡಿದ್ದಾರೆ.

ನಾನು ಎಂಬ ಅರಿವನ್ನು ಆತ್ಮದ ಜೊತೆಗೆ ಜೋಡಿಸುವವನು ಗುರು ಎಂದು ವಿವೇಕಾನಂದರು ಹೇಳುತ್ತಾರೆ. ನಾನು ಎಂಬ ಅರಿವಿನಲ್ಲಿರುವ ಸ್ವಾರ್ಥವು ಮನುಷ್ಯಸಹಜ ಸ್ವಭಾವ. ಆದರೆ ಇದು ಪ್ರಬುದ್ಧತಾ ಸ್ವಾರ್ಥವಾಗಿರಬೇಕು. ಇಂತಹ ಅರಿವಿನಿಂದ ಸಮಾಜದ ಹಿತವೂ ತನ್ನಿಂದ ತಾನೇ ಉಂಟಾಗುತ್ತದೆ. ಪ್ರಬುದ್ಧ ಸ್ವಾರ್ಥವನ್ನು ಜ್ಞಾನಯುಕ್ತ ನಿಸ್ವಾರ್ಥಭಾವವನ್ನಾಗಿ ಪರಿವರ್ತಿಸಿ, ಎಲ್ಲರ ಒಳಿತಿಗೋಸ್ಕರ ಕೆಲಸ ಮಾಡುವಂತೆ ಪ್ರೇರಣೆ ನೀಡುವವನೇ ಗುರು.

ಪ್ರತಿಯೊಬ್ಬರಿಗೂ ವೈಯಕ್ತಿಕ ಗುರು ಇದ್ದೇ ಇರುವುದರ ಜೊತೆಗೆ, ನಾವೆಲ್ಲರೂ ಭಗವಾ ದ್ವಜವನ್ನು ಪರಮ ಗುರು ಎಂದು ಮನ್ನಿಸಿ ಗೌರವಿಸುತ್ತೇವೆ. ಭಗವಾ ದ್ವಜವು ಒಂದು ತತ್ವದ ಪ್ರತೀಕವಾಗಿದ್ದು ಈ ತತ್ವದಲ್ಲಿ ನಂಬಿಕೆಯಿರುವ ಎಲ್ಲರಿಗೂ ಇದು ಗುರುವಾಗಿದೆ. ಭಗವಾ ದ್ವಜವು ಮೂರು ಮಹಾನ್ ಮೌಲ್ಯಗಳನ್ನು ಸಂಕೇತಿಸುತ್ತದೆ.

ತ್ಯಾಗದ ಸಂಕೇತ

ಭಗವಾ ದ್ವಜದ ಬಣ್ಣ ಕೇಸರಿ. ಕೇಸರಿಯು ತ್ಯಾಗದ ಸಂಕೇತ. ಭಗವಾ ದ್ವಜವು ನಿಸ್ವಾರ್ಥ ಭಾವವನ್ನು ಉದ್ದೀಪಿಸಿ ತ್ಯಾಗ ಗುಣವನ್ನು ಹುಟ್ಟಿಸುತ್ತದೆ. ಬಾಲ ಗಂಗಾಧರ ತಿಲಕರಂತಹ ಅನೇಕ ಮಹಾನುಭಾವರ ಜೀವನ ಚರಿತ್ರೆಯನ್ನು ಗಮನಿಸಿದರೆ ನಿಸ್ವಾರ್ಥ ಭಾವದ ತ್ಯಾಗ ಕಷ್ಟವೆನ್ನಿಸಿದರೂ ಸಾಧ್ಯ ಎನ್ನಿಸುತ್ತದೆ. ತಿಲಕರ ತಾಯಿ ಪಾರ್ವತಿ ದೇವಿಯವರು ಭಾರತವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸುವಂತಹ ಸಂತಾನದ ಅಪೇಕ್ಷೆಯಿಂದ ಆಶ್ರಯುಜ ಮಾಸದ ಒಂದು ತಿಂಗಳ ಕಾಲ ನಿರ್ಜಲ ಉಪವಾಸ ಮಾಡಿದುದರ ಫಲವಾಗಿ ಗುರುವಿನ ಅನುಗ್ರಹದಿಂದ ಜನಿಸಿದವರು, ತಿಲಕರು. ಇಂತಹ ಸಂಕಲ್ಪಿತ ಮಾತೃಶಕ್ತಿಯು ಗುರುವಿನ ಮಾರ್ಗದರ್ಶನದಿಂದ "ಶ್ರೀ ಮಾತಾ" ಪಟ್ಟವನ್ನು ಪಡೆಯುತ್ತದೆ.

ತಿಲಕರಿಗೆ ಗಣಿತದಲ್ಲಿ ಅಪಾರ ಪರಿಣತಿಯಿತ್ತು. ಇದನ್ನು ಗಮನಿಸಿದ ಜರ್ಮನಿಯ ವಿದ್ವಾಂಸರೊಬ್ಬರು ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಬಿಟ್ಟು ಗಣಿತದಲ್ಲಿ ಮುಂದುವರಿದರೆ ನೋಬೆಲ್ ಪ್ರಶಸ್ತಿಗೂ ಭಾಜನರಾಗಬಹುದೆಂದು ಸೂಚಿಸಿದರು. ಆದರೆ ತಿಲಕರು ಅಂತಹ ಸ್ವಾರ್ಥಕ್ಕೆ ಮಣಿಯದೆ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. "ಗಣಿತದ ಕ್ಷೇತ್ರದಲ್ಲಿ ಕೆಲಸ ಮಾಡಲು ನೂರಾರು ಜನ ಮುಂದೆ ಬರುತ್ತಾರೆ. ಆದರೆ ನನ್ನ ಮಾತೃಭೂಮಿಯ ಕಷ್ಟ ದುಃಖಗಳನ್ನು ಪರಿಹರಿಸಲು ಬೇರೆಯವರಿಗೆ ಹೇಳುವುದಕ್ಕೆ ಮೊದಲು ನಾನೇ ಆ ಕೆಲಸವನ್ನು ಮಾಡಬೇಕು" ಎಂದು ನಿರ್ಧರಿಸಿ ಅವರು ಕಾರ್ಯಪ್ರವೃತ್ತರಾದರು; ನೂರಾರು ಜನರನ್ನು ಪ್ರೇರೇಪಿಸಿ ಈ ಕೆಲಸಕ್ಕೆ ಅಣಿಗೊಳಿಸಿದರು.

ಯಾವುದೇ ಅಪೇಕ್ಷೆಯನ್ನಿರಿಸಿಕೊಳ್ಳದೆ ತನ್ನ ಎಲ್ಲ ಕೆಲಸಗಳ ಫಲವನ್ನು ಬೇರೆಯವರ ಹಿತಕ್ಕಾಗಿ ಬಳಸುತ್ತಾನೋ ಅವನೇ ನನಗೆ ಪ್ರೀತಿ ಪಾತ್ರನು ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ. ಕೃಷ್ಣನ ಈ ಮಾತಿಗೆ ತಿಲಕರು ಒಂದು ಉತ್ತಮ ಉದಾಹರಣೆ.

ನಮ್ಮ ಸಮಯ ಮತ್ತು ಸಂಪತ್ತಿನಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕಾಗಿ ವಿನಿಯೋಗಿಸಬೇಕು. ಒಮ್ಮೆ ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರನ್ನು ಆಗರ್ಭ ಶ್ರೀಮಂತ ಜಾನ್ ರಾಕ್ ಫೆಲ್ಡರ್ ಭೇಟಿಯಾಗಿ ತಮ್ಮ ಸಾಧನೆಯನ್ನು ವಿವರಿಸುತ್ತಾರೆ. ಅದಕ್ಕೆ ವಿವೇಕಾನಂದರು "ನಿಮ್ಮ ಸಾಧನೆಯೆಲ್ಲವೂ ಭಗವಂತನ ಅನುಗ್ರಹ. ನಿಮ್ಮ ಗಳಿಕೆಯ ಹಣಕ್ಕೆ ನೀವು ಕೇವಲ ವಿಶ್ವಸ್ತರು. ಅದನ್ನು ನಿಮ್ಮ ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿದ್ದೀರಿ. ಇದರ ಸ್ವಲ್ಪ ಭಾಗವನ್ನಾದರೂ ಸಮಾಜದ ಒಳಿತಿಗೆ ವಿನಿಯೋಗಿಸಿ. ನಿಮ್ಮ ಆರೋಗ್ಯವಂತ ಶರೀರವೂ ಅವನ ಕೊಡುಗೆ. ಇದರ

ಉಪಯೋಗ ನಿಮ್ಮ ಸುಖಕ್ಕಾಗಿ ಮಾತ್ರವಲ್ಲ, ಸಮಾಜದ ಒಳಿತಿಗಾಗಿಯೂ ಬಳಕೆಯಾಗಬೇಕು" ಎಂದು ಅವರಿಗೆ ಹೇಳಿದರು. ಇದರಿಂದ ಪ್ರೇರಿತರಾಗಿ ರಾಕ್ ಫೆಲ್ಡರ್ ತಮ್ಮ ಸಂಪೂರ್ಣ ಸಂಪತ್ತನ್ನು ರಾಕ್ ಫೆಲ್ಡರ್ ಫೌಂಡೇಷನ್ ಮೂಲಕ ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟರು.

ವೈಭವದ ಪ್ರತೀಕ

ಭಗವಾ ದ್ವಜವು ವೈಭವದ ಪ್ರತೀಕವೂ ಹೌದು. ಭಾರತದ ಇತಿಹಾಸ ವೈಭವೋಪೇತವಾಗಿದೆ. ವಿಜಯನಗರವು ವೈಭವದಿಂದ ಮೆರೆದ ಸಾಮ್ರಾಜ್ಯ. ಸೈನ್ಯ, ಶಿಕ್ಷಣ, ಸಂಸ್ಕೃತಿ, ಸಂಪತ್ತುಗಳಿಂದ ತುಂಬಿದ್ದ ವಿಜಯನಗರದಲ್ಲಿ ಕಳ್ಳತನ ಮಾಡುವ ಯೋಜನೆಯೇ ಜನರಲ್ಲಿ ಬರುತ್ತಿರಲಿಲ್ಲ ಎಂದು ಇತಿಹಾಸಕಾರ ಅರ್ನಾಲ್ಡ್ ಟಾಯ್ ಬೀ ಬರೆದಿದ್ದಾರೆ. ಭಾರತೀಯ ಕುಟುಂಬ ವ್ಯವಸ್ಥೆ, ಭಾರತೀಯರ ಪವಿತ್ರ ಜೀವನ, ಭಾರತೀಯ ನಾರಿಯರ ಸಂಸ್ಕಾರ ಉನ್ನತವಾದದ್ದು. ಭಾರತೀಯ ನಾರಿಯರು ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದು ಮಾತ್ರವಲ್ಲ ಅದನ್ನು ಮುಂದಿನ ಪೀಳಿಗೆಗೂ ದಾಟಿಸಿದ್ದರಿಂದ ಅದು ಇಂದಿಗೂ ಉಳಿದುಕೊಂಡು ಬಂದಿದೆ.

ಅಸ್ಸಾಮಿನಿಂದ ಅಫಘಾನಿಸ್ತಾನದ ವರೆಗೆ ಭಗವಾದ್ವಜ ಗೌರವಿಸಲ್ಪಡುತ್ತಿತ್ತು. ಅಂದಿನ ಸಾಹಿತ್ಯ, ಸಂಸ್ಕೃತಿ ಮತ್ತು ವಿಜ್ಞಾನಕ್ಕೆ ಭಗವಾದ್ವಜವೇ ಗುರುವಾಗಿತ್ತು. ಶಿವಾಜಿ ಮಹಾರಾಜರು ಶೂನ್ಯದಿಂದ ಪ್ರಾರಂಭಿಸಿ ಬೃಹತ್ ಹಿಂದೂ ಸಾಮ್ರಾಜ್ಯವನ್ನು ಕಟ್ಟಲು ಭಗವಾದ್ವಜವೇ ಪ್ರೇರಣೆಯಾಗಿತ್ತು.

ಸಾಹಸ ಪ್ರವೃತ್ತಿಯ ಪ್ರೇರಕ

ಭಗವಾ ದ್ವಜವು ಸಾಹಸ ಪ್ರವೃತ್ತಿಯನ್ನು ಉದ್ದೀಪಿಸುತ್ತದೆ. ಭಗವಾ ದ್ವಜದ ನೇತ್ರತ್ವದಲ್ಲಿಯೇ ರಾಣಾ ಪ್ರತಾಪ, ಶಿವಾಜಿ, ಕಿತ್ತೂರು ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ನಂತರದ ಅನೇಕ ಕ್ರಾಂತಿಕಾರರು ಅಪ್ರತಿಮ ಸಾಹಸವನ್ನು ಮೆರೆದರು. ಭಗವಾದ್ವಜವು ದೇಹದ ಕಣಕಣದಲ್ಲಿಯೂ ಸ್ವಾತಂತ್ರ್ಯದ ತುಡಿತವನ್ನು ಮೂಡಿಸಿ ಯಾವುದೇ ಸಂದರ್ಭದಲ್ಲಿಯೂ ಸೋಲನ್ನುಬಿಳಿಸಬಾರದು ಎಂಬ ಛಲವನ್ನು ಉಂಟುಮಾಡುತ್ತ ಬಂದಿದೆ. ಒಂದು ಸಾವಿರ ವರ್ಷಗಳ ಕಾಲ ಸತತವಾಗಿ ಪರಕೀಯರು ಭಾರತವನ್ನು ಆಳಿದರೂ ಭಾರತವು ಎಂದಿಗೂ ಪೂರ್ಣಿಯಾಗಿ ಸೋಲಲಿಲ್ಲ. ಭಾರತದ ಇತಿಹಾಸ ಸೋಲಿನನದಲ್ಲ, ವಿಜಯದ ಇತಿಹಾಸ. ಯಾವುದೇ ಕಾಲದಲ್ಲಿಯೂ ದೇಶದ ಯಾವುದೋ ಮೂಲೆಯಿಂದ ವೀರಪುರುಷನೋ ವೀರಮಹಿಳೆಯೋ ಎದ್ದು ಬಂದು ಹೋರಾಟ ನಡೆಸಿದ್ದನ್ನು ನಾವು ಗಮನಿಸುತ್ತೇವೆ.

ವಿದ್ಯಾರಣ್ಯ, ಸಮರ್ಥ ರಾಮದಾಸ ಮತ್ತು ಚಾಣಕ್ಯರಂತಹ ಶ್ರೇಷ್ಠ ಸಂತರು ತಾವು ಸನ್ಯಾಸಿಗಳಾಗಿದ್ದರೂ ರಾಷ್ಟ್ರ ಹಿತಕ್ಕಾಗಿ ಹಕ್ಕ ಬುಕ್ಕ, ಶಿವಾಜಿ ಮತ್ತು ಚಂದ್ರಗುಪ್ತ ಮುಂತಾದ ವೀರ ತರುಣರಿಗೆ ಮಾರ್ಗದರ್ಶನ ನೀಡಿದ ಉದಾಹರಣೆಗಳು ಹೇರಳವಾಗಿವೆ. ಬಸವಣ್ಣ, ಅಕ್ಕ ಮಹಾದೇವಿ, ಕಬೀರ, ಸೂರದಾಸ, ತುಲಸೀದಾಸ ಮುಂತಾದವರು ತಮ್ಮ ಕಾವ್ಯ, ಸಾಹಿತ್ಯಗಳ ಮೂಲಕ ಜನಜಾಗೃತಿಯನ್ನು ಮೂಡಿಸಿ ಸಂಸ್ಕೃತಿ ನಷ್ಟವಾಗದಂತೆ ನೋಡಿಕೊಂಡರು. ಪರಕೀಯರ ಪೈಶಾಚಿಕ ಸೈನ್ಯಕ್ಕೆ ಅವರ ರಾಕ್ಷಸೀ ಪ್ರವೃತ್ತಿಗೆ ಹೆದರದೆ ಸಾಮಾನ್ಯ ಜನರೂ ತಮ್ಮ ವೀರವೃತ್ತಿಯನ್ನು ಮೆರೆದ ನಿರ್ದರ್ಶನಗಳು ಹೇರಳವಾಗಿವೆ.

ಇಂದಿನ ಕೊರೋನಾ ಮಹಾಮಾರಿಯ ತಾಂಡವದ ಕಾಲದಲ್ಲಿಯೂ ಭಾರತೀಯರು ಭಯದಿಂದ ಅಳುತ್ತಾ ಕುಳಿತಿಲ್ಲ. ಸೋಂಕಿನ ಭಯವನ್ನು ನಿಗ್ರಹಿಸಿ ಪೀಡಿತರ ಸೇವೆಯಲ್ಲಿ ಅನೇಕರು ನಿರತರಾಗಿ ಕೊರೋನಾ ಯೋಧರನ್ನಿರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಕಛ್ ಪ್ರದೇಶದಲ್ಲಿ ನಮ್ಮ ರಾಷ್ಟ್ರ ಸೇವಿಕಾ ತಂಡದ ಸಾಹಸವನ್ನು ಸ್ಮರಿಸುವುದು ಸೂಕ್ತ. ಅಲ್ಲಿನ ಸ್ಥಾನಗಳಲ್ಲಿ ಹೆಣ್ಣುಗಳ ಮೆರವಣಿಗೆ ನಡೆಯುತ್ತಿದ್ದಾಗ ಸಂಬಂಧಿಕರೇ ಅಂತ್ಯ ಸಂಸ್ಕಾರ ಮಾಡಲು ಮುಂದೆ ಬರಲಿಲ್ಲ. ಸ್ಥಾನದ ಸಿಬ್ಬಂದಿ ಕೂಡ ಕೋರೋನಾದಿಂದ ಪೀಡಿತರಾದರು. ಇಂತಹ ಸಂದರ್ಭದಲ್ಲಿ ನಮ್ಮ ತರುಣಿಯರು ಹೆಣ್ಣುಗಳಿಗೆ ಸ್ನಾನ ಮಾಡಿಸಿ, ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದರು. ಸ್ಥಾನವನ್ನು ಸ್ವಚ್ಛಗೊಳಿಸಿದರು. ಜೊತೆಗೆ ಮೃತರ ಅಸ್ಥಿಯನ್ನು ಮುಂದಿನ ಕ್ರಿಯೆಗಳಿಗಾಗಿ ಸಂಬಂಧಿಕರಿಗೆ ರವಾನಿಸಿದರು. ಭಾರತೀಯ ಪರಂಪರೆಯಲ್ಲಿ ವ್ಯಕ್ತಿಯ ಆತ್ಮವನ್ನು ಗೌರವಿಸಿ ಅದಕ್ಕೆ ಸಮಾಧಾನ ನೀಡಬೇಕೆಂಬ ಚಿಂತನೆಯೇ ಅವರನ್ನು ಇಂತಹ ಸಾಹಸ ಕಾರ್ಯಗಳಿಗೆ ಪ್ರೇರೇಪಿಸಿತು.

ಭಗವಾದ್ವಜವು ಅಗ್ನಿಯ ಸಂಕೇತ, ಸೂರ್ಯನ ಪ್ರತೀಕ. ಇದು ಅಗ್ನಿ ಮತ್ತು ಸೂರ್ಯರಂತೆ ಅಜ್ಞಾನವನ್ನೂ ಕೆಡುಕನ್ನೂ ಸುಟ್ಟು ಭಸ್ಮಮಾಡಿ ಸತ್ಯ, ಜ್ಞಾನ ಮತ್ತು ನ್ಯಾಯದ ಒಳ್ಳೆಯ ವಿಚಾರಗಳು ಪ್ರಜ್ವಲಿಸುವಂತೆ ಮಾಡುತ್ತದೆ.

ಭಗವಾದ್ವಜವು ಸಮಾಜದಲ್ಲಿ ಒಗ್ಗಟ್ಟನ್ನು ನಿರ್ಮಾಣ ಮಾಡುತ್ತದೆ. ಸಮಾಜದ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಇದು ಜನರಲ್ಲಿ ಸಕಾರಾತ್ಮಕ ಚಿಂತನೆಯನ್ನು ಪ್ರಚೋದಿಸುತ್ತದೆ. ತ್ಯಾಗ, ವೈಭವ ಮತ್ತು ಸಾಹಸಗಳ ಪ್ರತೀಕವಾಗಿರುವ ಭಗವಾ ದ್ವಜದ ಪ್ರೇರಣೆಯಿಂದ ಬೇರೆಯವರಿಗೆ ಉಪಯೋಗವಾಗುವಂತೆ ಬದುಕಿ ಆನಂದವನ್ನು ಅನುಭವಿಸಬೇಕು. ಇದಕ್ಕಾಗಿ ತನು ಮನ ಧನಗಳನ್ನು ಗುರುವಿನ ಪದತಲದಲ್ಲಿ ಸಮರ್ಪಿಸುವುದೇ ಗುರುಪೂಜೆ.

ತುಮಕೂರು ಜಿಲ್ಲೆಯ ಕೆಲವು ಪುರಾತನ ದೇವಾಲಯಗಳು



ದೇಗುಲ ದರ್ಶನ ಮಾಲಿಕೆಯಲ್ಲಿ ಈ ತಿಂಗಳು ತುಮಕೂರು ಜಿಲ್ಲೆಯ ಕೆಲವು ಪ್ರಾಚೀನ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಿದ್ದೇವೆ. ಬೆಂಗಳೂರಿನ ನೆರೆಯ ಜಿಲ್ಲೆ ತುಮಕೂರು ಪ್ರಾಂತ್ಯವು ಪೂರ್ವಕಾಲದಲ್ಲಿ ನೊಳಂಬ, ಹೊಯ್ಸಳ, ಚೋಳ, ವಿಜಯನಗರ ಮೊದಲಾದ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು.

ತುಮಕೂರಿನ ಸಮೀಪದ ನಿಟ್ಟೂರಿನಲ್ಲಿರುವ ಶಾಂತಿನಾಥ ಬಸದಿಯು ಕ್ರಿಶ 1250ರ ಹೊಯ್ಸಳ ಕಾಲದ ಒಂದು ಸೊಗಸಾದ ನಿರ್ಮಿತಿ. ಈ ಬಸದಿಯ ಭುವನೇಶ್ವರಿ ಎಂದರೆ, ಒಳಭಾವಣಿಯ ಶಿಲ್ಪಕಲಾ ಪ್ರೌಢಿಮೆ ಅದ್ಭುತವಾಗಿದೆ.

ಮುಂದೆ, ತಿಪಟೂರು ತಾಲೂಕಿನಲ್ಲಿರುವ ಗ್ರಾಮ ಅರಳಗುಪ್ಪೆಯಲ್ಲಿ 9-10ನೇ ಶತಮಾನದಷ್ಟು ಹಳೆಯದಾದ ನೊಳಂಬರ ಕಾಲದ ಕಲ್ಲೇಶ್ವರ ದೇವಾಲಯವಿದೆ. ಇಲ್ಲಿನ ನಂದಿ, ಭುವನೇಶ್ವರಿಯಲ್ಲಿನ ನಾಟ್ಯಶಿವ, ಗರ್ಭಗುಡಿಯ ಉಮಾಮಹೇಶ್ವರ ಶಿಲ್ಪಗಳು ನೊಳಂಬಕಾಲದ ಅಪ್ರತಿಮ ಶಿಲ್ಪಗಳಾಗಿವೆ.

ಅರಳಗುಪ್ಪೆಯಲ್ಲಿರುವ ಇನ್ನೊಂದು ದೇಗುಲ ಹೊಯ್ಸಳ ಕಾಲದ ಚನ್ನಕೇಶವ ದೇವಸ್ಥಾನ. ಹೊರಭಿತ್ತಿಯ ಮೇಲಿನ ಶಿಲ್ಪಕಲೆ, ಗುಡಿಯೊಳಗಿನ ಮಂಟಪದ ಕಂಬಗಳು ಆಕರ್ಷಕವಾಗಿವೆ.

ತುರುವೇಕೆರೆ- ತುಮಕೂರು ಜಿಲ್ಲೆಯ ಒಂದು ತಾಲೂಕುಕೇಂದ್ರ. ಈ ಪಟ್ಟಣವು ಅನೇಕ ದೇವಾಲಯಗಳ ನೆಲೆಯಾಗಿದೆ. ಇಲ್ಲಿನ ಬೇಟೆರಾಯಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಹೊಯ್ಸಳ ಕಾಲದ ಮೂಲಶಂಕರ ದೇವಾಲಯದ ಭೂಮಿಜಶೈಲಿಯ ಶಿಖರ ಬಹುವಿಶಿಷ್ಟವಾಗಿದೆ. ಚನ್ನಕೇಶವ ದೇವಾಲಯವೂ ಹೊಯ್ಸಳಕಾಲದ್ದೇ. ಗಂಗಾಧರೇಶ್ವರ ಗುಡಿಯ ಶಿವಲಿಂಗದ ಶಿರೋಭಾಗದಲ್ಲಿ ಗಂಗೆಯನ್ನು ಕಾಣಬಹುದು. ಇಲ್ಲಿನ ನಂದಿಯ ಶಿಲ್ಪ ಅತ್ಯಾಕರ್ಷಕ. ತುರುವೇಕೆರೆಯಲ್ಲಿರುವ ನೂರೆಂಟು ದೇವರ ಗುಡಿಯನ್ನು ದಾಸಸಾಹಿತ್ಯದ ಪ್ರಾರಂಭದ ಸಂತರಲ್ಲೊಬ್ಬರಾದ ಅಚಲಾನಂದ ದಾಸರು ಕಟ್ಟಿಸಿದರೆಂಬ ಐತಿಹ್ಯವಿದೆ.

ತುರುವೇಕೆರೆಯಿಂದ ಹತ್ತು ಕಿ.ಮೀ ದೂರದಲ್ಲಿರುವ ಕೊಂಡಜಿಗ್ರಾಮದಲ್ಲೂ ಹಲವು ಪುರಾತನ ದೇಗುಲಗಳಿವೆ. ಇಲ್ಲಿರುವ ವೇಣುಗೋಪಾಲನ ಶಿಲ್ಪ ಹೊಯ್ಸಳ ಶೈಲಿಯ ಅತಿ ಸುಂದರ ಮೂರ್ತಿಗಳಲ್ಲೊಂದು. ತ್ರಿಕೂಟ ಸೋಮೇಶ್ವರ ದೇವಾಲಯವೂ ಹೊಯ್ಸಳ ಕಾಲದ ಪ್ರಾಚೀನ ಗುಡಿಗಳಲ್ಲೊಂದು.

ತುರುವೇಕೆರೆಯ ಅನುಪಾಸನೆಯಲ್ಲಿರುವ ನೋವಿನಕೆರೆ, ತಂಡಗ, ವಿಘ್ನಸಂತೆ ಮತ್ತು ನಾಗಲಾಪುರಗಳಲ್ಲೂ ಹಲವು ಪುರಾತನ ದೇವಾಲಯಗಳಿದ್ದು ಇವೆಲ್ಲ ದೇಗುಲಗಳ ದರ್ಶನ ಪಡೆಯಲು ಅನುಕೂಲವಾಗುವಂತೆ ನಿಮ್ಮ ಪ್ರವಾಸವನ್ನು ಹೊಂದಿಸಿಕೊಳ್ಳಿ. ಪ್ರಾಚೀನ ದೇವಾಲಯಗಳ ಮೂಲಕ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ವೈಭವದ ಪರಿಚಯ ಪಡೆಯಿರಿ.

ಕೆಂಗೇರಿ ಚಕ್ರಪಾಣಿ/ಟಿ.ಎಸ್. ಗೋಪಾಲ್

ಈ ಕಾರ್ಯಕ್ರಮವನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ

<https://www.youtube.com/watch?v=bdAJYAxMuG8>



ಕೃಷಿಕ್ಷೇತ್ರದ ಸಮಸ್ಯೆ ನಿವಾರಿಸಿದ ಅನಂತಕುಮಾರ್ ತಂತ್ರ

ಭಾರತೀಯ ಜನತಾ ಪಕ್ಷವು ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ 2014ರಲ್ಲಿ ಸರ್ಕಾರವನ್ನು ರಚಿಸಿದ ಪ್ರಾರಂಭದ ದಿನಗಳಲ್ಲೇ ಬಡವರಿಗೂ ರೈತರಿಗೂ ತ್ವಾಸದಾಯಕವಾಗಿದ್ದ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಶೀಘ್ರವಾಗಿ ಹಾಗೂ ಶಾಶ್ವತವಾಗಿ ನಿವಾರಣೆ ಮಾಡುವ ಸವಾಲನ್ನು ಸ್ವೀಕರಿಸಿತು. ಈ ದಿನೆಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನಿರ್ವಹಿಸುತ್ತಿದ್ದ ಶ್ರೀ ಅನಂತ ಕುಮಾರರು ಜನತೆಗೆ ಅತ್ಯಗತ್ಯವಾಗಿದ್ದ ಜನಾಂಶದ ಮತ್ತು ರಸಗೊಬ್ಬರಗಳ ಕೊರತೆಯ ನಿವಾರಣೆಯ ಕಡೆಗೆ ಗಮನಹರಿಸಿದರು. ಅದರಲ್ಲೂ ಮುಖ್ಯವಾಗಿ ಬೇವು ಲೇಪಿತ ಯೂರಿಯಾದ ಯೋಜನೆಯನ್ನು ಕೈಗೆತ್ತಿಕೊಂಡರು. ಇದನ್ನು ಒಂದು ಅತ್ಯಂತ ದೊಡ್ಡ ಯೋಜನೆ ಎಂದೇ ಪರಿಗಣಿಸಬೇಕು.

ಶ್ರೀ ಅನಂತಕುಮಾರರು ಆದ್ಯತೆಯ ಮೇಲೆ ಬೇವು ಲೇಪಿತ ಯೂರಿಯಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಲವಾದ ಕಾರಣಗಳಿದ್ದವು. ಪ್ರತಿವರ್ಷ ಬಿತ್ತನೆಯ ಕಾಲ ಬಂದಾಗ ರೈತರಿಗೆ ರಸಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕಾಗಿತ್ತು. ಆದರೆ ಪ್ರತಿವರ್ಷವೂ ರಸಗೊಬ್ಬರದ ಕೊರತೆಯುಂಟಾಗಿ ರೈತರಲ್ಲಿ ಅಶಾಂತಿ ತಲೆದೋರಿ, ಅವರು ಬೀದಿಗಳಿಗಿಳಿದು ಹೋರಾಟ ಮಾಡುತ್ತಿದ್ದರು. ಇಂತಹ ಹೋರಾಟಗಳು ಅನೇಕ ಬಾರಿ ಗೋಲಿಬಾರಿನಲ್ಲಿ ಪರ್ಯವಸಾನವಾಗುತ್ತಿತ್ತು. ಆದರೆ 2014ರ ನಂತರ ಇಂತಹ ಸಂದರ್ಭ ದೇಶದ ಯಾವುದೇ ಮೂಲೆಯಲ್ಲಿ ಕಂಡುಬರಲಿಲ್ಲ ಎಂದರೆ ರಸಗೊಬ್ಬರದ ಸಮಸ್ಯೆಯನ್ನು ಸರ್ಕಾರ ನಿವಾರಣೆ ಮಾಡಿದೆ ಎಂದೇ ಭಾವಿಸಬೇಕು.

ರಸಗೊಬ್ಬರಗಳಲ್ಲಿ ಪ್ರಧಾನವಾಗಿರುವ ಯೂರಿಯಾವನ್ನು ಕೃಷಿಯಲ್ಲಿ ಮಾತ್ರವಲ್ಲ

ನಾನು ಕಳೆದ 20 ವರ್ಷಗಳಿಂದ ಐದಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದೇನೆ. ಭತ್ತದ ಬೆಳೆಗೆ ಯೂರಿಯಾ ಬಳಸುವುದು ಅನಿವಾರ್ಯ. ಬೆಳೆಗಳಿಗೆ ಯೂರಿಯಾ ರಸಗೊಬ್ಬರ ಕೊಡದಿದ್ದರೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ದೊರೆಯುವುದಿಲ್ಲ. ಆದರೆ ಏಳಿಂಟು ವರ್ಷಗಳ ಹಿಂದೆ ನಾವು ಬಳಸುತ್ತಿದ್ದ ಯೂರಿಯಾದಲ್ಲಿ ಅರ್ಧದಷ್ಟು ಆವಿಯಾಗಿ ವ್ಯರ್ಥವಾಗುತ್ತಿತ್ತು. ಉಳಿದ ಅರ್ಧಾಂಶ ಮಾತ್ರ ಬೆಳೆಗಳಿಗೆ ಪೋಷಕಾಂಶ ಒದಗಿಸುತ್ತಿತ್ತು. ಆದರೆ 2014 ರ ನಂತರ ಬರುತ್ತಿರುವ ಯೂರಿಯಾ ಹಂತಹಂತವಾಗಿ ನಿಧಾನವಾಗಿ ಕರಗಿ ಅದರ ಸಂಪೂರ್ಣ ಪೋಷಕಾಂಶಗಳು ಬೆಳೆಗೆ ದೊರೆಯುತ್ತಿವೆ. ಯೂರಿಯಾದಲ್ಲಿರುವ ನೈಟ್ರೋಜನ್ ನಿಧಾನವಾಗಿ ಕರಗುವುದರಿಂದ ಸಸಿಗಳು ಬೆಳವಣಿಗೆಯ ಎಲ್ಲ ಹಂತಗಳಲ್ಲಿಯೂ ಪೋಷಕಾಂಶಗಳನ್ನು ಪಡೆದು ಉತ್ತಮ ಇಳುವರಿ ನೀಡುತ್ತಿವೆ.

ಇಂದು ನಾವು ಬಳಸುತ್ತಿರುವ ಯೂರಿಯಾದಲ್ಲಿ ಬೇವಿನ ಎಣ್ಣೆ ಬೆರೆಸಿರುವುದರಿಂದ ಹುಳುಗಳ ಬಾಧೆ ಕೂಡ ಕಡಿಮೆಯಾಗಿದೆ. ಹೀಗಾಗಿ ಕ್ರಿಮಿನಾಶಕಗಳ ಬಳಕೆಯೂ ಕಡಿಮೆಯಾಗಿದೆ. 2014 ರ ಮೊದಲು ಎರಡು ಮೂಟೆ ಯೂರಿಯಾ ಬೇಕಾಗಿದ್ದರೆ ಇಂದು ಅಷ್ಟೇ ಪ್ರಮಾಣದ ಬೆಳೆಗೆ ಕೇವಲ ಒಂದು ಮೂಟೆ ಯೂರಿಯಾ ಸಾಕಾಗುತ್ತಿದೆ. ಭತ್ತದ ಬೆಳೆಗಾಗಲಿ, ಬೇರೆ ಯಾವುದೇ ಬೆಳೆಗಾಗಲಿ, ಸ್ವಲ್ಪ ಪ್ರಮಾಣದಲ್ಲಿಯಾದರೂ ಯೂರಿಯಾ ಬೇಕೇ ಬೇಕು. ಆದರೆ ಇಂದು ಬೇವಿನ ಎಣ್ಣೆ ಲೇಪಿಸಿದ ಯೂರಿಯಾ ಬಳಸುತ್ತಿರುವುದರಿಂದ ರಸಗೊಬ್ಬರದ ಬಳಕೆ ಕಡಿಮೆಯಾಗಿದೆ, ಕೀಟನಾಶಕಗಳ ಬಳಕೆಯೂ ಕಡಿಮೆಯಾಗಿದೆ. ಇದರಿಂದ ರೈತರ ಆದಾಯದಲ್ಲಿ ಹೆಚ್ಚಳವಾಗಿದೆ. ಇಂತಹ ಒಂದು ಕ್ರಾಂತಿಕಾರಕ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದ ಅನಂತಕುಮಾರರಿಗೆ ಮತ್ತು ಮೋದಿ ಸರ್ಕಾರಕ್ಕೆ ಅನಂತ ಧನ್ಯವಾದಗಳು.

- ಕೆ ರಮೇಶ್, ಪ್ರಗತಿಪರ ಕೃಷಿಕರು, ಪಿರಿಯಾಪಟ್ಟಣ

ಡಾ. ಸಮೀರ್ ಕಾಗಲ್ಕರ್
ರಾಜ್ಯ ಕನ್ಸಿಲರ್, ಎಕನಾಮಿಕ್ ಸೆಲ್, ಭಾರತೀಯ ಜನತಾಪಕ್ಷ



ಕೃಷಿಯೇತರ ಉದ್ಯಮಗಳಲ್ಲಿಯೂ ಬಳಸುತ್ತಾರೆ. ಪ್ಲಾಸ್ಟಿಕ್, ಪೈಪ್‌ಗಳು ಉದ್ಯಮಗಳಲ್ಲಿ, ಕಳ್ಳಬಟ್ಟೆ ತಯಾರಿಕೆಯಲ್ಲಿ, ಕೊನೆಗೆ ಮಕ್ಕಳು ಕುಡಿಯುವ ಹಾಲಿಗೆ ಬೆರಕೆ ಮಾಡಲು ಕೂಡ ಯೂರಿಯಾವನ್ನು ಬಳಸಲಾಗುತ್ತಿತ್ತು.

ಅಂದಿನ ದಿನಗಳಲ್ಲಿ ದೇಶದಲ್ಲಿ ಉತ್ಪಾದನೆಯಾಗುವ ಯೂರಿಯಾದ ಮೇಲೆ ಎರಡು ರೀತಿಯ ದರಗಳನ್ನು ವಿಧಿಸಲಾಗುತ್ತಿತ್ತು. ಯೂರಿಯಾದ ಮಾರುಕಟ್ಟೆ ದರ 20000 ರೂಪಾಯಿಗಳಿದ್ದರೆ ರೈತರಿಗೆ ಅದೇ ಯೂರಿಯಾವನ್ನು ಕೇವಲ ಐದು ಸಾವಿರ ರೂಪಾಯಿಗಳಿಗೆ ಸರ್ಕಾರವು ಒದಗಿಸುತ್ತಿತ್ತು. ದರಗಳಲ್ಲಿನ ಈ ವ್ಯತ್ಯಾಸವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳತೊಡಗಿದ ಉದ್ಯಮಿದಾರರು ಅನ್ಯತಿಕವಾಗಿ ಹೇರಳ ಲಾಭವನ್ನು ಗಳಿಸಿಕೊಳ್ಳತೊಡಗಿದರು. ಅಂದು ದೇಶದಲ್ಲಿ ಯೂರಿಯಾದ ಬೇಡಿಕೆ ವಾರ್ಷಿಕವಾಗಿ ಸುಮಾರು 320 ಲಕ್ಷ ಟನ್ನುಗಳಷ್ಟಿತ್ತು. ಅದರಲ್ಲಿ ಸುಮಾರು 20 ರಿಂದ 22 ಪ್ರತಿಶತ ಅಂದರೆ ಸುಮಾರು 64 ಲಕ್ಷ ಟನ್ನುಗಳಷ್ಟು ಯೂರಿಯಾ ದುರ್ಬಳಕೆಯಾಗುತ್ತಿತ್ತು. ಇದರಿಂದ ವಾರ್ಷಿಕವಾಗಿ ಸುಮಾರು 9500 ಕೋಟಿ ರೂಪಾಯಿಗಳಷ್ಟು ಹಣ ಸೋರಿಕೆಯಾಗುತ್ತಿತ್ತು. ಕೃಷಿಗೆ ಬೆಂಬಲ ನೀಡಲು ಸರ್ಕಾರ ನೀಡಿದ ಸಹಾಯಧನದ ಲಾಭವನ್ನು ಕೃಷಿಗೆ ಹೊರತಾದ ಉದ್ಯಮಿಗಳು ಪಡೆದುಕೊಳ್ಳುತ್ತಿದ್ದವು.

ಇದನ್ನು ತಪ್ಪಿಸಲು ಶ್ರೀ ಅನಂತಕುಮಾರರು 2014 ರಲ್ಲಿ ರಸಗೊಬ್ಬರ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡ ಒಂದು ತಿಂಗಳಿನಲ್ಲಿಯೇ ಕಾರ್ಖಾನೆಗಳಿಂದ ಮಾರುಕಟ್ಟೆಗೆ ಬಿಡುಗಡೆಯಾಗುವ ಯೂರಿಯಾದ ಅಷ್ಟು ಪ್ರಮಾಣಕ್ಕೆ ಮೊದಲೇ ಬೇವು ಲೇಪನವನ್ನು ಮಾಡಬೇಕೆಂಬ ನಿರ್ಧಾರವನ್ನು ತೆಗೆದುಕೊಂಡು ಅದೇ ವರ್ಷದ ಡಿಸೆಂಬರ್ ಒಳಗೆ ಶೇಕಡ ನೂರರಷ್ಟು ಯೂರಿಯಾವನ್ನು ಬೇವು ಲೇಪನ ಮಾಡಿಯೇ ಬಿಡುಗಡೆ ಮಾಡುವಂತೆ ಕಡ್ಡಾಯ ಮಾಡಿದರು.

ಫುಟು 8 ರಲ್ಲಿ ಮುಂದುವರಿದಿದೆ



ರೈತರ ಬವಣೆ ನೀಗಿಸಿದ ಬೇವು ಮಿಶ್ರಿತ ಯೂರಿಯಾ

ಲಕ್ಷ್ಮಣರಾವ್ ಓಕ್

ನಮ್ಮದು ತಲಾಂತರದಿಂದ ಬಂದ ಕೃಷಿಕರ ಕುಟುಂಬ. ಮೊದಲಿಲ್ಲ ನಾವು ಯೂರಿಯಾವನ್ನು ಕೃಷಿಯಲ್ಲಿ ಬಳಸುತ್ತಲೇ ಇರಲಿಲ್ಲ. ಆ ದಿನಗಳಲ್ಲಿ ನಾವು ಸಾವಯವ ಅಂದರೆ ಸೆಗಣೆ ಗೊಬ್ಬರವನ್ನೇ ಬಳಸುತ್ತಿದ್ದೆವು. ಮುಂದೆ ಹಸಿರು ಕ್ರಾಂತಿಯ ಹೆಸರಿನಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ರಸಗೊಬ್ಬರದ ಬಳಕೆಯನ್ನು ಸರ್ಕಾರ ಪ್ರೋತ್ಸಾಹಿಸತೊಡಗಿತು. ಅಲ್ಲಿಂದ ಕೃಷಿಯಲ್ಲಿ ಯೂರಿಯಾದ ಬಳಕೆ ಪ್ರಾರಂಭವಾಯಿತು.

ಅಂದಿನ ದಿನಗಳಲ್ಲಿ ಯೂರಿಯಾವನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸುತ್ತಿದ್ದರು. ಆದರೆ ಇಂದು ಯೂರಿಯಾ ಇಲ್ಲದೆ ಬೆಳೆ ಬರುವುದೇ ಇಲ್ಲ ಎಂಬಂತಾಗಿದೆ, ರೈತರ ಮನಸ್ಸಿತಿ. ಹೀಗಾಗಿ ಯೂರಿಯಾ ಬಳಕೆಯಲ್ಲಿ ಅಪಾರ ಪ್ರಮಾಣದ ಹೆಚ್ಚಳ ಉಂಟಾಗಿದೆ. ಬಿತ್ತನೆಯ ಕಾಲದಲ್ಲಿ ಮತ್ತು ನಂತರ ಅಂತರಬೆಳೆ ಬೇಸಾಯದ ಕಾಲದಲ್ಲಿ ಯೂರಿಯಾ ಕೊಡಬೇಕಾಗುತ್ತದೆ. ಇಂದು ಆಹಾರ ಧಾನ್ಯಗಳು, ತರಕಾರಿ, ಹಣ್ಣುಹಂಪಲು, ಹೀಗೆ ಬೆಳೆ ಯಾವುದೇ ಇರಲಿ ಪ್ರತಿಯೊಂದು ಬೆಳೆಗೂ ಯೂರಿಯಾ ಬೇಕೇ ಬೇಕು ಎಂಬಂತಾಗಿದೆ.

ಯೂರಿಯಾದ ಬಳಕೆ ಒಂದು ಮಿತಿಯಲ್ಲಿದ್ದರೆ ಪರವಾಗಿಲ್ಲ. ಆದರೆ ಮಿತೀಮೀದರೆ ಅದರಿಂದ ತುಂಬಾ ಹಾನಿಯುಂಟಾಗುತ್ತದೆ. ಕೆಲವು ವರ್ಷಗಳ ಹಿಂದೆ ಯೂರಿಯಾ ಬಳಕೆ ಮಿತೀಮೀದ್ದರಿಂದ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವುಂಟಾಯಿತು. ಕಾರ್ಖಾನೆಗಳಿಂದ ಹೊರಬರುವ ಕಚ್ಚಾ ಯೂರಿಯಾ ಬೆಳೆಗಾರರಿಗೆ ತಲುಪುವ

ಬದಲು ಅದರ ಒಂದು ದೊಡ್ಡ ಭಾಗ ಇತರ ರಾಸಾಯನಿಕ ಕೈಗಾರಿಕೆಗಳಿಗೆ ಅಕ್ರಮವಾಗಿ ತಲುಪಲಾರಂಭಿಸಿತು. ಹೀಗಾಗಿ, ಪ್ರತಿವರ್ಷ ಮಳೆಗಾಲ ಪ್ರಾರಂಭವಾಗುತ್ತಲೇ ಯೂರಿಯಾ ಪೂರೈಕೆಯಲ್ಲಿ ಕೊರತೆಯುಂಟಾಗಿ ರೈತರಲ್ಲಿ ಅಶಾಂತಿ ತಲೆದೋರಿತು. ರೈತರು ಬೀದಿಗಳಿಗಿಳಿದು ಹೋರಾಟ ಮಾಡಲು ತೊಡಗಿದರು. ರೈತರ ಮೇಲೆ ಗೋಲಿಬಾರ್ ಕೂಡ ನಡೆಯಿತು.

ಈ ಎಲ್ಲಾ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಶ್ರೀ ಅನಂತಕುಮಾರರು ಕೇಂದ್ರದಲ್ಲಿ ರಸಗೊಬ್ಬರ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಕಾರ್ಖಾನೆಗಳಿಂದ ಬಿಡುಗಡೆಯಾಗುವ ಮೊದಲೇ ಯೂರಿಯಾಗೆ ಬೇವು ಲೇಪನ ಮಾಡಬೇಕೆಂಬ ನಿರ್ಬಂಧ ವಿಧಿಸಿದರು. ಇದರಿಂದಾಗಿ, ಇಂತಹ ಬೇವು ಲೇಪಿತ ಯೂರಿಯಾವನ್ನು ಇತರ ರಾಸಾಯನಿಕ ಉದ್ಯಮಿಗಳಲ್ಲಿ ಮತ್ತು ಪ್ಲಾಸ್ಟಿಕ್ ಉದ್ಯಮಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಉತ್ಪಾದನೆಯಾಗುವ ಯೂರಿಯಾ ಸಂಪೂರ್ಣವಾಗಿ ಕೃಷಿಕ್ಷೇತ್ರಕ್ಕೆ ದೊರೆಯತೊಡಗಿತು. ಅಂದಿನಿಂದ ಇಂದಿನವರೆಗೆ ಯಾವುದೇ ಕಾಲದಲ್ಲಿ ಯೂರಿಯಾ ಕೊರತೆ ಉಂಟಾಗಿಲ್ಲ. ಮಾನ್ಯ ಅನಂತಕುಮಾರರು ತೆಗೆದುಕೊಂಡ ಈ ಒಂದು ಐತಿಹಾಸಿಕ ನಿರ್ಧಾರದಿಂದ ರೈತರಿಗೆ ಸಾಕಷ್ಟು ಲಾಭವಾಗಿದೆ.

(ಸೌಜನ್ಯ: ಆಕಾಶವಾಣಿ, ಮೈಸೂರು)



ಅನಂತಕುಮಾರರ ಕನಸುಗಳು ನನಸಾಗಲಿ

(ಅನಂತಪಥ 13ನೇ ಸಂಚಿಕೆಯ ಬಿಡುಗಡೆಯ ಸಂದರ್ಭದ ಭಾಷಣದ ಸಂಗ್ರಹ)

ಒಬ್ಬ ನ್ಯಾಯಾಧೀಶನಾಗಿ ನಾನು ರಾಜಕಾರಣಿಗಳಿಂದ ಸ್ವಲ್ಪ ಅಂತರವನ್ನು ಯಾವಾಗಲೂ ಕಾಪಾಡಿಕೊಳ್ಳುತ್ತೇನೆ. ನಾನು ವಾಸವಾಗಿರುವ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಶ್ರೀ ಅನಂತಕುಮಾರ್ ಅವರು ಪ್ರತಿನಿಧಿಸುತ್ತಿದ್ದರು. ಅವರಿಗೆ ಆರು ಬಾರಿ ಮತವನ್ನು ಹಾಕಿದ್ದೇನೆ ಎಂಬುದನ್ನು ಬಿಟ್ಟಂತೆ, ನನ್ನ ಮತ್ತು ಅವರ ನಡುವಣ ಸಂಬಂಧ ಸೀಮಿತವಾಗಿತ್ತು. ನಾನು ಪತ್ರಿಕೆಗಳಲ್ಲಿ ಅವರ ಕಾರ್ಯಕ್ರಮಗಳ ವರದಿಗಳನ್ನು ಓದಿದ್ದೇನೆ, ಅವರ ಭಾಷಣಗಳನ್ನು ಕೇಳಿಸಿಕೊಂಡಿದ್ದೇನೆ.

ಇಂದು ಅನಂತ ಕುಮಾರರು ನಮ್ಮ ನಡುವೆ ಭೌತಿಕವಾಗಿ ಇಲ್ಲವಾದರೂ ಅವರು ಆಡಿದ ಮಾತುಗಳು ಮತ್ತು ಮಾಡಿದ ಕೆಲಸಗಳ ಪರಿಚಯ ಅನಂತಪಥ ಪತ್ರಿಕೆಯ ಮೂಲಕ ನಮಗಿಲ್ಲರಿಗೂ ಆಗಿದೆ. ಅವರ ವಿಚಾರಧಾರೆ, ಅವರು ನಂಬಿದ ನೇತೃತ್ವ, ವ್ಯಕ್ತಿತ್ವ, ಕರ್ತೃತ್ವ, ಅವರ ಸ್ವಭಾವ ಎಲ್ಲವೂ ಅವರ ಸಮೀಪವರ್ತಿ ಬಳಗದ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟ. ಪತ್ರಿಕೆಯನ್ನು ಓದುತ್ತಿದ್ದಂತೆ "ಸಾಧನೆ ಮಾಡಬೇಕು, ಅದರೆ ಮಾತನಾಡುವುದೇ ಸಾಧನೆಯಾಗಬಾರದು" ಎಂದು ತಾವು ನಂಬಿದ ತತ್ವವನ್ನು ಅಕ್ಷರಶಃ ಪಾಲಿಸಿಕೊಂಡು ತಮ್ಮ ಜೀವನವನ್ನು ಅವರು ಸಾಗಿಸಿಕೊಂಡು ಹೋದರು ಎಂದು ತಿಳಿಯುತ್ತದೆ. ಆದರೆ ಈ ರೀತಿ ವ್ಯಕ್ತಿಯೊಬ್ಬ ಸಾಧನೆ ಮಾಡಿಕೊಂಡಿದ್ದು ಮಾತನಾಡದೆ ಹೋದರೆ ಅವರ ಬಗ್ಗೆ ಯಾರಿಗೂ ತಿಳಿಯುವುದೇ ಇಲ್ಲ. ಇದರಿಂದಾಗಿಯೇ ಬಹುಶಃ ಇಂದಿನ ರಾಜಕಾರಣಿಗಳು ಕೇವಲ ಮಾತನಾಡಿಕೊಂಡೇ ಕಾಲ ಕಳೆಯುತ್ತಿದ್ದಾರೆ. ಮುಖಪುಟದಲ್ಲಿ ರಾರಾಜಿಸಬೇಕು, ರಸ್ತೆಗಳಲ್ಲಿ ತಮ್ಮ ಚಿತ್ರವಿರುವ ಫಲಕಗಳು ವಿಜೃಂಭಿಸಬೇಕು ಎಂದು ಭಾವಿಸುವ ರಾಜಕಾರಣಿಗಳಿದ್ದು ಒಂದು ವರ್ಗವಾದರೆ ಅನಂತಕುಮಾರರಂಥವರದು ಇನ್ನೊಂದು ವರ್ಗ. ಈ ಪತ್ರಿಕೆಯನ್ನು ಓದಿದ ಮೇಲೆಯೇ ಅನಂತಕುಮಾರರ ಸಾಧನೆಗಳ ಪರಿಚಯ ನಮಗಾಗುತ್ತದೆ. ಅನಂತಕುಮಾರರ ಸಾಧನೆಗಳು ನಮಗೆ ಆಶ್ಚರ್ಯ ಹುಟ್ಟಿಸುತ್ತವೆ. ಅವರು ಬದುಕಿದ್ದಾಗಲೇ ಈ ಎಲ್ಲ ವಿಷಯಗಳು ನಮಗೆ ತಿಳಿದಿದ್ದರೆ ಬಹುಶಃ ನಮಗೆ ಅವರ ಮೇಲಿನ ಗೌರವ ನೂರುಪಟ್ಟು ಹೆಚ್ಚಾಗುತ್ತಿತ್ತು.

ಆದುದರಿಂದ ಸದ್ವಿಲ್ದದ ಕೆಲಸ ಮಾಡಿಕೊಂಡು ಹೋಗುವುದು ಸರಿಯೇ? ನೀವು ಹೊರಟುಹೋದ ಮೇಲೆ ನಿಮ್ಮ ಬಗ್ಗೆ ತಿಳಿದರೆ ಸರಿಯೇ? ನಿಮ್ಮ ಸಾಧನೆಗಳ ಪರಿಚಯ ಸಮಾಜಕ್ಕೆ ಆಗುವುದು ಬೇಡವೇ? ಎಂಬ ಎಲ್ಲ ಪ್ರಶ್ನೆಗಳ ಕುರಿತು ನಾವು ಗಮನ ಹರಿಸಬೇಕಾಗಿದೆ. ಮಾತನಾಡುವುದೇ ಸಾಧನೆಯಾಗಬಾರದು, ನಿಜ. ಆದರೆ ಮಾಡಿದ ಸಾಧನೆಗಳ ಬಗ್ಗೆ ಮಾತನಾಡಲೇ ಬೇಕು. ಆಗಲೇ ತಾವೂ ಸಮಾಜಸೇವೆ ಮಾಡಬೇಕೆಂಬ ಪ್ರೇರಣೆ ಸಮಾಜದ ಇತರರಿಗೆ ದೊರೆಯುತ್ತದೆ.

ಅನಂತಕುಮಾರರು ಆರು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಅವರೂ ಅಧಿಕಾರದಲ್ಲಿದ್ದರು. ಆದರೆ ಅಧಿಕಾರವಿಲ್ಲದಿದ್ದಾಗಲೂ ಅವರು ಸುಮ್ಮನೆ ಕುಳಿತುಕೊಂಡಿರಲಿಲ್ಲ. ನಮ್ಮ ಕರ್ನಾಟಕಕ್ಕೆ ಅದರಲ್ಲಿಯೂ ಬೆಂಗಳೂರಿಗೆ ಅವರ ಕೊಡುಗೆ ಅಪಾರ. ಬೆಂಗಳೂರು ವಿಮಾನ ನಿಲ್ದಾಣ, ಮೆಟ್ರೋ ರೈಲು ಮುಂತಾದ ಯೋಜನೆಗಳು ಅವರ ಕೊಡುಗೆ. ಮಧ್ಯಾಹ್ನದ ಬಿಸಿಯೂಟ, ಗಾಂಧಿಯವರ ಸತ್ಯಾಗ್ರಹದಂತೆ ಅವರ ಭಾನುವಾರದ ಗಿಡನೆಡುವ ಸತ್ಯಾಗ್ರಹ ಕಾರ್ಯಕ್ರಮ, ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು

ಅಸಾಮಾನ್ಯ ಕಾರ್ಯಕರ್ತ ಅನಂತಕುಮಾರ್

ಪುಟ 3 ರಿಂದ ಮಹತ್ವದ ಅಂಶಗಳಲ್ಲಿ ಒಂದು.

ಅನಂತಕುಮಾರ್ ಅವರ ಜೊತೆಗೆ ಯಾರ್ಯಾರು ಕೆಲಸ ಮಾಡಿದ್ದಾರೆ, ಅವರ ಸಂಪರ್ಕದಲ್ಲಿ ಬಂದಿದ್ದಾರೆ ಅವರಲ್ಲಿ ಬಹುಪಾಲು ಜನರ ಹೆಸರುಗಳನ್ನು ನೆನಪಿಟ್ಟುಕೊಂಡಿದ್ದರು. ಅವರೆಲ್ಲರಿಗೂ ಅನಂತಕುಮಾರ್ ತಮ್ಮ ಆಪ್ತ ಸ್ನೇಹಿತ ಎನ್ನಿಸುವಂತೆ ಮಾಡುತ್ತಿದ್ದರು. ಇದು ಬಹಳ ವಿಶೇಷವಾದ ಒಂದು ಗುಣ.

ಅನಂತಕುಮಾರ್ ಅವರು ತುಂಬಾ ಚೆನ್ನಾಗಿ ಭಾಷಣ ಮಾಡುತ್ತಾರೆ ಎನ್ನುವವರುಂಟು. ಅದಕ್ಕೆ ತಕ್ಕ ಅಧ್ಯಯನಾಸಕ್ತಿ ಅನಂತಕುಮಾರ್ ಅವರಲ್ಲಿತ್ತು. ಹೊಸ ಹೊಸ ಪುಸ್ತಕಗಳನ್ನು ಹುಡುಕಿ ಓದುತ್ತ ಇದ್ದರು. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸದಾ ಉತ್ಸುಕರಾಗಿರುತ್ತಿದ್ದರು. ಬರೀ ಓದುತ್ತ ಇರಲಿಲ್ಲ, ಬರೆಯುತ್ತಲೂ ಇದ್ದರು. ಅವರು ಮುಂದೇನು ಆಗಬೇಕು ಅನ್ನುವುದರ ಬಗ್ಗೆ ಸದಾ ಚಿಂತನೆಯನ್ನು ನಡೆಸುತ್ತಿದ್ದರು. ಅದಕ್ಕೆ ತಕ್ಕಂತೆಯೇ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳುತ್ತ ಇರುತ್ತಿದ್ದರು. ತಾವು ಕೆಲಸ ಮಾಡುತ್ತ ಇದ್ದಂಥ ಸಂಘಟನೆಗಳು ಆ ದಿಕ್ಕಿನಲ್ಲಿ ಹೋಗಲಿ ಅನ್ನುವಂತೆ ಒಂದು ಸರಿಯಾದ ದಾರಿಯನ್ನು ಅವರು ಸದಾ ತೋರಿಸುತ್ತ ಇದ್ದರು. ಅನಂತಕುಮಾರ್ ಅವರಲ್ಲಿ ಇದ್ದ ಈ ವಿಶೇಷ ಗುಣಗಳನ್ನು ನಾವು ಗಮನಿಸಬೇಕು. ಅವರ ಧೈಯವಾದ ಮತ್ತು ಸತತ ಪರಿಶ್ರಮ ಇವು ಎಲ್ಲ ಸಾಮಾಜಿಕ ಕಾರ್ಯಕರ್ತರಿಗೂ ದಾರಿಯಾಗಬೇಕು- ಎಂದು ನಾನು ಆಶಿಸುತ್ತೇನೆ.

ನ್ಯಾಯಮೂರ್ತಿ ಎನ್ ಕುಮಾರ್



ಯಶಸ್ವಿಯಾಗಿ ನಿರಂತರವಾಗಿ ನಡೆಸಿಕೊಂಡು ಬಂದರು. ಯಾರೂ ಮಾಡದಿರುವ ಕೆಲಸವನ್ನು ಅವರು ರಾಷ್ಟ್ರಮಟ್ಟದಲ್ಲಿಯೂ ಮಾಡಿದ್ದಾರೆ ಎಂದು ಹೇಳಬಹುದು. ಜನೌಷಧಿ ಎಂಬ ಯೋಜನೆಯ ಅಡಿಯಲ್ಲಿ ತಮ್ಮ ಔಷಧವೆಚ್ಚವನ್ನು ಭರಿಸಲಾಗದ ಬಡವರಿಗೆ ಮತ್ತು ಮಧ್ಯಮ

ವರ್ಗದ ಜನರಿಗೆ ಕೈಗೊಂಡ ದರದಲ್ಲಿ ಔಷಧ ಲಭ್ಯವಾಗುವಂತೆ ಮಾಡಿ ಆ ಯೋಜನೆಯ ಎಲ್ಲ ಫಲಾನುಭವಿಗಳ ಮನಸ್ಸಿನಲ್ಲಿ ಅವರು ಶಾಶ್ವತವಾಗಿ ಉಳಿದಿದ್ದಾರೆ. ಅದೇ ರೀತಿ ರೈತರಿಗೆ ಬೇವು ಲೇಪಿತ ಯೂರಿಯಾ ಎಂಬ ನವೀನ ಪರಿಕಲ್ಪನೆ ತಂದು ಅದರಿಂದ ರೈತರ ಮನಸ್ಸಿನಲ್ಲಿಯೂ ಅಚ್ಚಳಿಯದೆ ಉಳಿದಿದ್ದಾರೆ.

ಅನಂತ ಪಥ ಪತ್ರಿಕೆಯ ಹಿಂದಿನ 12 ಸಂಚಿಕೆಗಳ ಮೇಲೆ ಕಣ್ಣು ಹಾಯಿಸಿದರೆ ಅನಂತಕುಮಾರರು ದೇಶಾದ್ಯಂತ ಸಂಚರಿಸಿ ಎಲ್ಲ ಭಾಗಗಳಲ್ಲಿಯೂ ಕೆಲಸ ಮಾಡಿರುವುದು ಕಾಣಿಸುತ್ತದೆ. ಒಬ್ಬ ನಾಯಕನಾಗಿ ಅವರು ಮಾಡಿದ ಸಾಧನೆಗಳು ಅವರ ಬೆಂಬಲಿಗರಿಗೆ ಚೆನ್ನಾಗಿ ತಿಳಿದಿರುತ್ತವೆ. ಬದುಕಿದ್ದಾಗ ಅನಂತಕುಮಾರರ ಸಾಧನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಜನರು ಈ ಅನಂತಪಥ ಪತ್ರಿಕೆಯನ್ನು ಓದಿದ್ದರೆ ಬಹುಶಃ ಸುಮ್ಮನಾಗುತ್ತಿದ್ದರು. ಅಂತಹ ಧೀಮಂತ ನಾಯಕನ ಹೆಸರಿನಲ್ಲಿ ಸ್ಥಾಪನೆಯಾಗಿರುವ ಪ್ರತಿಷ್ಠಾನವು ಮುಂದಿನ ಪೀಳಿಗೆಯ ನಾಯಕರನ್ನು ತಯಾರುಮಾಡುವ ಘನವಾದ ಉದ್ದೇಶಗಳನ್ನು ಇರಿಸಿಕೊಂಡಿದೆ. ಅನಂತಕುಮಾರರು ತಮ್ಮ ವಿಚಾರಧಾರೆಗಳಿಗನುಗುಣವಾಗಿ ಸಾಧನೆ ಮಾಡಿದ್ದಲ್ಲದೆ ತಮ್ಮ ಪತ್ನಿ ಮತ್ತು ಮಕ್ಕಳಲ್ಲಿಯೂ ಅದೇ ಉದಾತ್ತ ವಿಚಾರಗಳನ್ನು ಬಿತ್ತಿ ಅವರನ್ನು ಅದೇ ದಾರಿಯಲ್ಲಿ ಮುನ್ನಡೆಸಿದರು. ಹೀಗಾಗಿ ಅವರ ಅನ್ನ ಅಕ್ಷರ ಆರೋಗ್ಯ ಎಂಬ ಮೂರು ಕಾರ್ಯಕ್ರಮಗಳನ್ನು ಅವರ ಕುಟುಂಬದವರು ಅಭಿಮಾನಿಗಳ ಜೊತೆಗೂಡಿ ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದರಲ್ಲಿಯೂ ಅವರೆಲ್ಲ ಕೋವಿಡ್ ಸಮಯದಲ್ಲಿ ನಡೆಸಿದ ಸಮಾಜ ಸೇವೆ ಶ್ಲಾಘನೀಯ. ಒಟ್ಟಿನಲ್ಲಿ ಹೇಳುವುದಾದರೆ ಅನಂತ ಕುಮಾರರು ಕರ್ನಾಟಕದ, ಕನ್ನಡಿಗರ ಅನರ್ಘ್ಯ ರತ್ನ.

ಈ ಪತ್ರಿಕೆಯು ಇತರ ಪತ್ರಿಕೆಗಳಿಗಿಂತ ವಿಭಿನ್ನವಾಗಿದೆ. ಸುಳ್ಳು ವರದಿಗಳನ್ನೇ ಪ್ರಮುಖವಾಗಿ ಪ್ರಕಟಿಸುವ ಪತ್ರಿಕೆಗಳಿಗಿಂತ ಭಿನ್ನವಾಗಿ ಸಮಾಜಸೇವೆ, ಜನಸೇವೆ, ನೈಸರ್ಗಿಕ ಸಂಪತ್ತಿನ ಅಭಿವೃದ್ಧಿ, ಪಾರಂಪರಿಕ ಜ್ಞಾನ, ಪರಿಸರ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸ, ಹೀಗೆ ಸುಸಂಸ್ಕೃತ ಸಮಾಜದ ಬೆಳವಣಿಗೆಗೆ ಬೇಕಾದ ಹಲವಾರು ವಿಷಯಗಳು ಇದರಲ್ಲಿ ಪ್ರಕಟವಾಗುತ್ತಿವೆ. ಇದು ಇತರ ಪತ್ರಿಕೆಗಳಿಗೆ ಮಾದರಿಯಾಗಿದೆ. ಸಮಾಜಮುಖಿಯಾಗಿರುವ, ಜನರಿಗೆ ಬೇಕಾದ ವಿಷಯಗಳನ್ನು ಇದು ಪ್ರಕಟಿಸುತ್ತಿದೆ. ಇದು ಹೀಗೆಯೇ ಮುಂದುವರಿದು ಅನಂತಕುಮಾರರ ಕನಸುಗಳನ್ನು ನನಸು ಮಾಡಲು ನೆರವಾಗಲಿ ಎಂದು ಹಾರೈಸುತ್ತೇನೆ.

ಕೃಷಿಕ್ಷೇತ್ರದ ಸಮಸ್ಯೆ ನಿವಾರಿಸಿದ ಅನಂತಕುಮಾರ್ ತಂತ್ರ

ಪುಟ 7 ರಿಂದ ಇದರಿಂದ ಸಹಾಯಧನ ಬೆಂಬಲಿತ ಯೂರಿಯಾವನ್ನು ಪ್ಲಾಸ್ಟಿಕ್ ಮತ್ತು ಡೈರಿ ಉದ್ಯಮಗಳಲ್ಲಿ ಹಾಗೂ ಕಳ್ಳಬಟ್ಟೆ ತಯಾರಿಕೆಯಲ್ಲಿ ಬಳಸುವುದು ತಪ್ಪಿದೆ. ಹೀಗೆ ಸುಮಾರು 64 ಲಕ್ಷ ಟನ್ ಯೂರಿಯಾ ದುರ್ಬಳಕೆಯಾಗುವುದು ತಪ್ಪಿ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಉಂಟಾಯಿತು. ಈಗ ದೇಶದ ಯಾವುದೇ ಭಾಗದಲ್ಲಿ ರೈತರು ರಸಗೊಬ್ಬರ ಪೂರೈಕೆಗಾಗಿ ಬೀದಿಗಳಿಗಿಡು ಹೋರಾಟ ಮಾಡುವುದು ಕಂಡು ಬರುತ್ತಿಲ್ಲ. ಅಷ್ಟರ ಮಟ್ಟಿಗೆ ರಾಜ್ಯ ಸರ್ಕಾರಗಳಿಗೆ ಈ ವಿಷಯದಲ್ಲಿ ನೆಮ್ಮದಿ ಉಂಟಾಗಿದೆ. ಈ ನಿಯಮವನ್ನು ಇನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗಬೇಕು.

ಇಚ್ಛಾಶಕ್ತಿ ಇದ್ದರೆ ಇಂತಹ ಒಂದು ಬೃಹತ್ ಸಮಸ್ಯೆಯನ್ನು ಕೇವಲ ಆರು ತಿಂಗಳೊಳಗಾಗಿ ಪರಿಹರಿಸಬಹುದು ಎಂಬುದನ್ನು ಅನಂತಕುಮಾರರು ತೋರಿಸಿಕೊಟ್ಟರು. ಒಂದು ಸಮಸ್ಯೆಯ ನಿವಾರಣೆಯಾಗುವಾಗ ಇತರ ಕೆಲವು ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಇಂತಹ ಒಂದು ಉತ್ತಮ ಉಪಕ್ರಮದಿಂದ ಉಳಿತಾಯವಾಗುವ ಹಣವನ್ನು ಸಮಾಜದ ಅಭಿವೃದ್ಧಿಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು. ಒಂದು ಕಡೆ ರೈತರು ಕೃಷಿಗೆ ಮಾಡುವ ವೆಚ್ಚ ಕಡಿಮೆಯಾಗಿ ರೈತರ ಆರ್ಥಿಕ ಸಮಸ್ಯೆ ಕೊಂಚ ನಿವಾರಣೆಯಾಗಿದ್ದರೆ ದೇಶಕ್ಕೆ ವಾರ್ಷಿಕವಾಗಿ ಉಳಿತಾಯವಾದ ಸುಮಾರು 10000 ಕೋಟಿ ರೂಪಾಯಿ ಹಣವನ್ನು ಬಿಸಿಯೂಟ ಮುಂತಾದ ಸಮಾಜಮುಖಿ ಯೋಜನೆಗಳಲ್ಲಿ ಬಳಸುವ ಮೂಲಕ ಬಡವರ ಹಸಿವೆಯನ್ನು ನೀಗಿಸಬಹುದಾಗಿದೆ. (ಸೌಜನ್ಯ: ಆಕಾಶವಾಣಿ, ಮೈಸೂರು)

ಮಹಿಳೆಯರನ್ನು ಮುಖ್ಯ ವಾಹಿನಿಗೆ ಕರೆತರುವ ಬಗೆ ಹೇಗೆ?

ಡಾ. ತೇಜಸ್ವಿನಿ ಅನಂತಕುಮಾರ್
ಅಧ್ಯಕ್ಷರು, ಅದಮ್ಯ ಚೇತನ

ಕಳೆದ ನೂರು ವರ್ಷಗಳಲ್ಲಿ ಸಹಕಾರ, ಸಹಯೋಗ ಮತ್ತು ಬದಲಾವಣೆಗೆ ಹೆಚ್ಚಿನ ಅವಕಾಶ ಸಿಕ್ಕಿರುವುದು ಮಹಿಳೆಯರಿಗೆ ಮಾತ್ರ ಎಂದು ನನ್ನ ಅಭಿಪ್ರಾಯ. ನೂರು ವರ್ಷದ ಹಿಂದಿನ ಮತ್ತು ಇವತ್ತಿನ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದರೆ ಪೂರ್ತಿ ಸಬಲೀಕರಣ ಆಗಿಬಿಟ್ಟಿದೆ ಎಂದು ನಾನು ಹೇಳುತ್ತಿಲ್ಲ. ಮಹಿಳೆ ಹುಟ್ಟುವ ಮೊದಲೇ ಕೆಲವೊಂದು ಸಮಸ್ಯೆಗಳಿರುತ್ತವೆ. ಅನೇಕ ಸಲ, ಅವಳು ಹುಟ್ಟುವುದೇ ಇಲ್ಲ. ಅಂದಿಗೂ ಇಂದಿಗೂ ಈ ಸಮಸ್ಯೆ ಹೀಗೆಯೇ ಇದೆ. ಆದರೆ ಸಬಲೀಕರಣದ ದೃಷ್ಟಿಯಿಂದ ಮೂರು ಸಂಗತಿಗಳ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದು ನನಗನ್ನಿಸುತ್ತದೆ.

ಸಾಮಾಜಿಕ ಬದಲಾವಣೆ

ಮೊದಲನೆಯದಾಗಿ, ಸಾಮಾಜಿಕ ದೃಷ್ಟಿಕೋನದಲ್ಲಿ ಆಗಬೇಕಾಗಿರುವ ಬದಲಾವಣೆ. ಮಹಿಳೆ ಮತ್ತು ಪುರುಷರಿಬ್ಬರಲ್ಲೂ ಸಾಮಾಜಿಕ ಗ್ರಹಿಕೆಗಳಲ್ಲಿ ಬದಲಾವಣೆ ಆಗಬೇಕಾಗಿದೆ. ನಾವು ಪುರುಷರಿಗೆ ಸರಿಸಮ ಎಂದು ಸ್ಪರ್ಧೆಗಳಿರುವುದಕ್ಕಿಂತ ತನಗೇ ಒಂದು ವಿಶಿಷ್ಟವಾದ ವ್ಯಕ್ತಿತ್ವವಿದೆ ಎಂಬುದನ್ನು ಮಹಿಳೆ ಗುರುತಿಸಿಕೊಳ್ಳಬೇಕು. ಪುರುಷರು ಆಕೆಯ ವಿಚಾರ ಸ್ವಾತಂತ್ರ್ಯವನ್ನು ಗೌರವಿಸಬೇಕು. ಮುಕ್ತವಾಗಿ ವಿಚಾರ ಮಾಡುವ ಸ್ವಾತಂತ್ರ್ಯವನ್ನು ಮತ್ತು ಅವಕಾಶವನ್ನು ಪುರುಷರು ಆಕೆಗೆ ಕಲ್ಪಿಸಿಕೊಡಬೇಕು.

ಆತ್ಮವಿಶ್ವಾಸ

ಎರಡನೆಯದಾಗಿ ಬಹಳ ಮುಖ್ಯವಾಗಿ ಆಗಬೇಕಾಗಿರುವುದು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕೆಲಸ. ಈ ನಿಟ್ಟಿನಲ್ಲಿ ಅದಮ್ಯ ಚೇತನ ಒಂದಷ್ಟು ಕೆಲಸ ಮಾಡುತ್ತಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪೂರಕವಾದ ಅನೇಕ ವೇದಿಕೆಗಳನ್ನು ಮಹಿಳೆಯರಿಗೆ ಅದಮ್ಯ ಚೇತನ ಸಂಸ್ಥೆ ಕಲ್ಪಿಸಿಕೊಟ್ಟಿದೆ. ಸಂಸ್ಥೆಯ ಅನೇಕ ಕಾರ್ಯಕ್ರಮಗಳೂ ಈ ನಿಟ್ಟಿನಲ್ಲಿಯೇ ರೂಪಿತವಾಗಿವೆ. ಅದಮ್ಯ ಚೇತನದ ಅಡುಗೆ ಮನೆಯಲ್ಲಿ ಅಗಾಧ ಪ್ರಮಾಣದಲ್ಲಿ ಆಹಾರ ಸಿದ್ಧವಾಗುತ್ತಿದೆ. ಹೀಗಾಗಿ, ಇಂದು ನಮ್ಮ ಅಡುಗೆ ಮನೆಯ ಕೆಲಸದಲ್ಲಿ ಎಲ್ಲರೂ ಪುರುಷರೇ ಇದ್ದಾರೆ. ಆದರೆ ಸಂಪೂರ್ಣ ಆಡಳಿತವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಯಿಂದ ಮೊದಲುಗೊಂಡು ಲೆಕ್ಕಪತ್ರ, ಪತ್ರವ್ಯವಹಾರ ಮುಂತಾದ ಎಲ್ಲ ಆಡಳಿತಾತ್ಮಕ ಕೆಲಸಗಳನ್ನು ಮಹಿಳೆಯರೇ ಮಾಡುತ್ತಿದ್ದಾರೆ. ಇಂತಹ ನಿರ್ದೇಶನಗಳು ಅಪರೂಪ. ಸಿದ್ಧ ಉಡುಪು ಘಟಕಗಳಲ್ಲಿ ಇದಕ್ಕೆ ವಿಪರೀತವಾಗಿ ಎಲ್ಲ ಶ್ರಮದಾಯಕ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಂಡಿರುವುದನ್ನು ನೋಡಬಹುದು. ನೂರರಲ್ಲಿ 95 ಜನ ಮಹಿಳೆಯರು ಕೆಲಸ ಮಾಡುತ್ತಿದ್ದರೆ ಅವರನ್ನು ನಿರ್ವಹಣೆ ಮಾಡುವ ಐವರು ಮಾತ್ರ ಪುರುಷರು. ಕೆಲವೊಮ್ಮೆ ಇದು ನನಗೆ ಬಹಳ ಆಶ್ಚರ್ಯ

ಉಂಟುಮಾಡುತ್ತದೆ.

ಮಹಿಳೆಯರಿಗೆ ಭಾವನಾತ್ಮಕ ಕೆಲಸಗಳನ್ನು ಹೆಚ್ಚಾಗಿ ಕೊಡಬೇಕು, ಮೆದುಳಿನ ಕೆಲಸವನ್ನು ಕೊಡಬೇಕು, ಬುದ್ಧಿಯ ಕೆಲಸ ಕೊಡಬೇಕು. ಇವತ್ತು ಯಾವ ನಿರ್ಣಯ ಪ್ರಕ್ರಿಯೆಗಳಲ್ಲಿಯೂ ಮಹಿಳೆಯರ ಪಾತ್ರ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ಕೆಲಸ ಮಾಡುವಾಗ ಮಾತ್ರ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಆ ರೀತಿಯ ಆತ್ಮವಿಶ್ವಾಸದ ಅವಶ್ಯಕತೆ ಇದೆ. ಎಷ್ಟೋ ಜನ ಮಹಿಳೆಯರು ತಾವು ಶಿಕ್ಷಕಿಯರಾಗಿಯೇ ನಿವೃತ್ತರಾಗುತ್ತೇವೆ ಎಂದು ಹೇಳುತ್ತಾರೆ. ಮುಖ್ಯೋಪಾಧ್ಯಾಯರಾಗಲು ಹಿಂಜರಿಯುತ್ತಾರೆ. ಬ್ಯಾಂಕಿನಲ್ಲಿ ಕೆಲಸ ಮಾಡುವವರು ತಾವು ಕೆಳ ಹಂತದಲ್ಲೇ ಇರುತ್ತೇವೆ ಎಂದು ಹೇಳುತ್ತಾರೆ, ಮ್ಯಾನೇಜರ್ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ಟ ಎಂಬ ಅಳುಕು ಮಹಿಳೆಯರಲ್ಲಿದೆ.

ನೀತಿನಿರೂಪಣೆಯಲ್ಲಿ ಬದಲಾವಣೆ

ಮೂರನೆಯದಾಗಿ ಮಹಿಳೆಯರಿಗೆ ಅನುಕೂಲವಾಗಿರುವ, ಪರಿಕರಗಳು, ಉಪಕರಣಗಳು ಮತ್ತು ನೀತಿ ನಿರೂಪಣೆಗಳು. ಇವುಗಳಲ್ಲೂ ಬದಲಾವಣೆಯಾಗಬೇಕು. ಹೆರಿಗೆ ರಜೆಯನ್ನು ಯಾವ ರೀತಿ ಕೊಡುತ್ತಾರೆ, ಅಥವಾ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಎರಡು ಮೂರು ವರ್ಷ ತಮ್ಮ ವೃತ್ತಿಯ ಮೇಲೆ ಸಂಪೂರ್ಣ ಗಮನ ಕೊಡಲು ಕಷ್ಟವಾಗುತ್ತದೆ, ಅಂತಹ ಸಂದರ್ಭದಲ್ಲಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು ಹೇಗೆ ಎಂಬ ವಿಚಾರದಿಂದ ಹಿಡಿದು ಅವರ ಕೆಲಸದ ವೇಳೆಯಲ್ಲಿ ಬದಲಾವಣೆ ಮಾಡಲು ಸಾಧ್ಯವೇ, ಅವರು ಮನೆಯಿಂದ ಕೆಲಸ ಮಾಡುವುದು ಸಾಧ್ಯವೇ ಎಂದು ಯೋಚಿಸಬೇಕು. ಇವತ್ತು ಇಂಟರ್ನೆಟ್ ಸೌಲಭ್ಯ ಎಲ್ಲ ಕಡೆ ಇದೆ. ಇದಕ್ಕೆ ಬೇಕಾಗಿರುವ ಪೂರಕ ಉಪಕರಣಗಳು, ಸಾಧನಗಳು, ನೀತಿ ನಿರೂಪಣೆಗಳ ಅವಶ್ಯಕತೆ ಇದೆ. ಅವುಗಳನ್ನು ಬಳಸಲು ಸೂಕ್ತ ತರಬೇತಿಯ ಅವಶ್ಯಕತೆಯೂ ಇದೆ.

ಈ ಮೂರು ಸಂಗತಿಗಳನ್ನು ಗಮನಿಸಿಕೊಂಡರೆ ಮಹಿಳೆಯರು ಮುಖ್ಯವಾಹಿನಿಗೆ ಬರುವುದಿರಲಿ, ನಾಳಿನ ನಾಯಕತ್ವವನ್ನು ವಹಿಸಿಕೊಳ್ಳುವಂತಹ ಶಕ್ತಿಯನ್ನೂ ಹೊಂದುತ್ತಾರೆ. ಪ್ರಾಕೃತಿಕವಾಗಿಯೂ ಅಂತಹದೊಂದು ವಿಶೇಷವಾದ ಸಾಮರ್ಥ್ಯ ಮಹಿಳೆಯರಲ್ಲಿದೆ. (ಸೌಜನ್ಯ: ಆಕಾಶವಾಣಿ, ಮೈಸೂರು)

ಅಟಲ್ ಜೀ ಮತ್ತು ಅನಂತಕುಮಾರ್

ಪುಟ 4 ರಿಂದ ಬಂತು. ಕಾರ್ಯದರ್ಶಿ ನಾರಾಯಣ ಗಂಭೀರ್ ವಿಷಯವನ್ನು ಕೂಡಲೇ ಅನಂತಕುಮಾರರಿಗೆ ತಿಳಿಸಬೇಕೆಂದು ಹೇಳಿದರು. ಆದರೆ ನಾನು "ಈಗ ಹೇಳುವುದು ಬೇಡ, ಆಮೇಲೆ ತಿಳಿಸುತ್ತೇನೆ" ಎಂದೆ. ಗಂಭೀರ್ ಅವರು, "ಇಲ್ಲ ಇಲ್ಲ ತಿಳಿಸಲೇಬೇಕು ಅನಂತಕುಮಾರ್ ಕೇಂದ್ರ ಮಂತ್ರಿಗಳು ಮಾತ್ರವಲ್ಲ, ಪಾರ್ಲಿಮೆಂಟ್ ಅಫೇರ್ ಮಿನಿಸ್ಟರ್ ಎಂದಮೇಲೆ ನಾನು ತಿಳಿಸಲೇಬೇಕು" ಎಂದು ಒತ್ತಾಯ ಮಾಡಿದರು. ನನಗೂ ಗೊಂದಲವಾಯಿತು. ಏನು ಮಾಡುವುದೆಂದು ಡಾಕ್ಟರ್ ಶ್ರೀನಾಥ್ ಅವರನ್ನು ಕೇಳಿದಾಗ ಆಗಲಿ, ವಿಷಯ ತಿಳಿಸಿಬಿಡಿ ಎಂದರು. ಚಿಕಿತ್ಸೆಗಾಗಿ ಕೊಟ್ಟಿದ್ದ ಔಷಧದ ಪರಿಣಾಮದಿಂದ ಚೇತರಿಸಿಕೊಂಡು ಅನಂತಕುಮಾರ್ ಎಚ್ಚರಗೊಂಡ ತಕ್ಷಣ ಅವರಿಗೆ ವಿಷಯ ತಿಳಿಸಿದೆವು. ತಿಳಿಸಿದ ತಕ್ಷಣ "ಅರೇ ನಾನು ಕೂಡಲೇ ಹೋಗಬೇಕು" ಎಂದರು. ಡಾಕ್ಟರ್ ಶ್ರೀನಾಥ್ ಅವರು ಅದಕ್ಕೆ ಒಪ್ಪಲಿಲ್ಲ. "ಇಲ್ಲ ಸಾರ್ ನೀವು ಹೋಗೋಕ್ಕೆ ಆಗೋಲ್ಲ. ನೀವು ೨೪ ಗಂಟೆ ಆದರೂ ರೆಸ್ಟ್ ತೆಗೆದುಕೊಳ್ಳಬೇಕು. ನಿಮಗೆ ಈಗ ತಾನೇ ಒಂದು ಸಣ್ಣ ಆಪರೇಷನ್ ಆಗಿದೆ" ಎಂದರು. "ಇಲ್ಲ ಡಾಕ್ಟರ್ ಅದೆಲ್ಲ ನನಗೆ ಗೊತ್ತಿಲ್ಲ. ನಾನು ಈಗ ಹೊರಟೆ" ಎಂದು ಅನಂತ ಹೇಳಿಬಿಟ್ಟರು. "ನೀವು ಏನಾದರೂ ವ್ಯವಸ್ಥೆ ಮಾಡಿ, ಅಟಲ್ ಜೀ ನನ್ನ ತಂದೆಯ ಸಮಾನ, ನಾನು ಹೋಗಲೇಬೇಕು" ಎಂದರು. ನಾನು ಬೇಡ ಅಂದಿದ್ದಕ್ಕೆ ಅವರಿಗೆ ನನ್ನ ಮೇಲೆ ಸಿಟ್ಟು ಬಂದಿತ್ತು. ನೇರವಾಗಿ ತಾವೇ ನಾರಾಯಣ್ ಗಂಭೀರ್ ಅವರನ್ನು ಕರೆದು, ದೆಹಲಿಗೆ ಹೋಗಲು ನನಗೊಬ್ಬನಿಗೆ ಟಿಕೆಟ್ ತೆಗೆದುಬಿಡು ಎಂದುಬಿಟ್ಟರು. ಕೊನೆಗೆ ದೆಹಲಿಗೆ ಇಬ್ಬರೂ ಹೊರಟಿದ್ದಾಯಿತು.

ರಾತ್ರಿ ನೇರವಾಗಿ ಏರ್ಪೋರ್ಟ್ ನಿಂದ ಅಲ್ಲಿಗೆ ಹೋದೆವು. ಅಲ್ಲಿ ಆಗಾಗಲೇ ನರೇಂದ್ರ ಮೋದಿಯವರೂ ಸೇರಿದಂತೆ ಅನೇಕ ಹಿರಿಯರು, ಗಣ್ಯರು ಇದ್ದರು. ಅನಂತಕುಮಾರ್ ಅವರ ಮುಖದ ಮೇಲೆ ಅನಾರೋಗ್ಯ ಎದ್ದು ಕಾಣಿಸುವಂತಿತ್ತು. ಎಲ್ಲರೂ ಯಾಕೆ ಏನಾಯಿತು ಏನಾಯಿತು ಎಂದು ಕೇಳುವವರೇ. ಸುಷ್ಮಾಸ್ವರಾಜ್ ಅಂತೂ ಅಲ್ಲೇ ನನ್ನನ್ನು ಪಕ್ಕಕ್ಕೆ ಕರೆದು ವಿವರವಾಗಿ ವಿಚಾರಿಸತೊಡಗಿದರು. ಎಲ್ಲರಿಗೂ ನಾವು ಒಂದು ಹಾರಿಕೆಯ ಉತ್ತರ ಕೊಟ್ಟೆವು. ಅಲ್ಲಿ ಹೊರಗಡೆ ಅಟಲ್ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪುಸ್ತಕದಲ್ಲಿ ನಮನದ ನುಡಿಗಳನ್ನು ಬರೆದ ಅನಂತಕುಮಾರ್ ಅಲ್ಲಿದ್ದ ಮಾಧ್ಯಮಪ್ರತಿನಿಧಿಗಳೊಡನೆ ನಾಲ್ಕು

ಮಾತುಗಳನ್ನಾಡಿದರು.

ಮಾರನೆಯ ದಿನ ಅನಾರೋಗ್ಯವಿದ್ದರೂ ಮತ್ತೆ ಅಲ್ಲಿಗೆ ಹೋಗಿ ಬಂದರು. ಅಂತಿಮಯಾತ್ರೆ ಮೆರೆವಣಿಗೆಯೊಡನೆ ಹೊರಡುವ ತವಕದಲ್ಲಿದ್ದ ಅವರನ್ನು ಬಲವಂತದಿಂದ ತಡೆದದ್ದಾಯಿತು. ಕೊನೆಗೆ ಅಗ್ನಿ ಸಂಸ್ಕಾರ ಸಂದರ್ಭಕ್ಕೆ ಹೋಗುತ್ತೇನೆಂದು ಹೇಳಿ ಅಲ್ಲಿಗೆ ಹೋಗಿ ಕೊನೆದಾಗಿ ಒಮ್ಮೆ ದರ್ಶನ ಮಾಡಿಕೊಂಡು ಬಂದರು. ನಾವು ನಂತರದ ನಾಲ್ಕು ಐದು ದಿನ ದೆಹಲಿಯಲ್ಲೇ ಉಳಿದುಕೊಂಡೆವು. ಐದನೇ ದಿನ ಅಲ್ಲಿ ಸರ್ವಪಕ್ಷಗಳಿಂದ ಅಟಲ್ ಜೀಯವರಿಗೆ ಶ್ರದ್ಧಾಂಜಲಿ ಸಭೆ ಆಯೋಜನೆ ಮಾಡಬೇಕು ಎಂದು ಪ್ರಧಾನಿಗಳು ಅನಂತಕುಮಾರ್ ಅವರಿಗೆ ಹೇಳಿದ್ದರು. ಆ ಕಾರ್ಯಕ್ರಮದ ಪೂರ್ಣತಯಾರಿ ಮಾಡಿದ ಅನಂತ ಪ್ರತಿಯೊಬ್ಬರನ್ನೂ ತಾವೇ ಕರೆದರು. ಬಹುಶಃ ಭಾರತದ ಇತಿಹಾಸದಲ್ಲಿ ಒಬ್ಬ ಮುಖಂಡನಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಡೀ ದೇಶಾದ್ಯಂತ ಎಲ್ಲ ಪಕ್ಷದ ಎಲ್ಲ ಪ್ರಮುಖರು ಅಂದು ಬಂದಿದ್ದರು. ಅದು ಖಂಡಿತವಾಗಿಯೂ ಅಟಲ್ ಜೀ ಅವರ ಹಿರಿಮೆಯನ್ನು ತೋರ್ಪಡಿಸುತ್ತದೆ. ಆ ಇಡೀ ಕಾರ್ಯಕ್ರಮವನ್ನು ತಯಾರಿ ಮಾಡಿದ್ದ ಅನಂತ ಕುಮಾರ್ ಮುಂದಿನ ಸಾಲಿನಲ್ಲಿ ಕೂಡಲಿಲ್ಲ. ಎರಡನೇ ಸಾಲಿನಲ್ಲಿ ಕುರ್ಚಿ ಹಾಕಿಸಿಕೊಂಡಿದ್ದರು. ಯಾಕೆಂದರೆ ಪ್ರತಿ ಐದು, ಹತ್ತು ನಿಮಿಷಕ್ಕೊಮ್ಮೆ ನೀರು ಕುಡಿಯಲಿಕ್ಕೆ ಏಳಬೇಕಾಗುತ್ತಿತ್ತು. ಕೆಮ್ಮು ಬರುತ್ತ ಇರುತ್ತಿತ್ತು. ಹೇಗೋ ಸಹಿಸಿಕೊಂಡು ಆ ಒಂದೊಂದು ಗಂಟೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಗೋ ಮನೆಗೆ ತಲುಪಿದರು.

ಅಟಲ್ ಜೀ ಅವರ ಅಸ್ತಿ ವಿಸರ್ಜನೆ ಎಲ್ಲಾ ರಾಜ್ಯಗಳಲ್ಲಿ ಮಾಡಬೇಕು ಎಂದು ನಿರ್ಣಯಿಸಲಾಗಿತ್ತು. ಕರ್ನಾಟಕ ರಾಜ್ಯದ ಶ್ರೀರಂಗ ಪಟ್ಟಣದಲ್ಲಿ ಆಗಬೇಕು ಅದಕ್ಕೆ ಮೆರೆವಣಿಗೆಯಲ್ಲಿ ಆ ಅಸ್ತಿಯನ್ನು ತೆಗೆದುಕೊಂಡು ಹೋಗಬೇಕು ಎಂದು ಅನಂತಕುಮಾರ್ ಸಿದ್ಧರಾದರು. ನಾವೆಲ್ಲ ಬೇಡವೆಂದು ಎಷ್ಟು ಕೇಳಿಕೊಂಡರೂ ನಮ್ಮ ಮಾತು ಕೇಳಲಿಲ್ಲ. ಆ ಓಪನ್ ಜೀಪಿನಲ್ಲೇ ಶ್ರೀರಂಗಪಟ್ಟಣಕ್ಕೆ ಹೋಗಿ ಅಲ್ಲಿ ನೀರಿನಲ್ಲಿ ಇಳಿದು ಅಸ್ತಿವಿಸರ್ಜನೆ ಮಾಡಿ ನಂತರ ರಾತ್ರಿ ವಾಪಸ್ಸು ಮನೆಗೆ ಬಂದರು. ಅಟಲ್ ಬಿಹಾರಿ ವಾಜಪೇಯಿಯವರನ್ನು ಪಿತೃಸಮಾನರೆಂದು ಭಾವಿಸಿದ್ದ ಅನಂತಕುಮಾರ್, ಅಟಲ್ ಜೀಯವರ ಮರಣೋತ್ತರ ಕರ್ಮಗಳಿಗೆ ಸಂಬಂಧಿಸಿದ ಕರ್ತವ್ಯಪಾಲನೆಯಲ್ಲಿ ತಮ್ಮ ತೀವ್ರ ಅನಾರೋಗ್ಯವನ್ನೂ ನಮ್ಮೆಲ್ಲರ ಆತಂಕವನ್ನೂ ಕಡೆಗಣಿಸಿದುದರಲ್ಲಿ ಅಚ್ಚರಿಯೇನಿದೆ?



ಅದಮ್ಯ ಚೇತನ ಚಟುವಟಿಕೆಗಳ ತಿಂಗಳ ವರದಿ

(ಜುಲೈ 15 ರಿಂದ ಆಗಸ್ಟ್ 15 ರವರೆಗೆ)

ಅದಮ್ಯ ಚೇತನ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಅನ್ಯ-ಅಕ್ಷರ-ಆರೋಗ್ಯ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಬಂದಿದೆ.

ಬೆಂಗಳೂರಿನ "ಅನ್ಯಪೂರ್ಣ" ಅಡುಗೆ ಮನೆಯಿಂದ ಪ್ರತಿದಿನ 260 ಶಾಲೆಗಳಿಗೆ ಬಿಸಿಯೂಟ ನೀಡುತ್ತಿದ್ದು, ಆದರೆ ಈಗ ಕೋವಿಡ್ ಕಾರಣದಿಂದಾಗಿ ಶಾಲೆಗಳು ಎಲ್ಲ ಮುಚ್ಚಲ್ಪಟ್ಟಿರುವುದರಿಂದ, ಈಗ ಶಾಲೆಗಳಿಗೆ ಬಿಸಿಯೂಟದ ಬದಲಾಗಿ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯ ಮಕ್ಕಳಿಗೆ ಅಕ್ಕಿ, ಬೇಳೆ, ಎಣ್ಣೆ ಮತ್ತು ಉಪ್ಪು ಹಾಗೂ ವಿಶೇಷವಾಗಿ ಹಾಲಿನ ಪುಡಿಯನ್ನು ಸಹ ವಿತರಿಸಲಾಗುತ್ತಿದೆ.

ಹಸಿರು ಭಾನುವಾರ

ಹಸಿರು ಕ್ರಾಂತಿಯ ಹರಿಕಾರರಾದ ಶ್ರೀಯುತ ಅನಂತಕುಮಾರ್ ಅವರು ಪ್ರಾರಂಭಿಸಿದ ಜನಪ್ರಿಯ ಪ್ರಕಲ್ಪವಾದ ಹಸಿರು ಭಾನುವಾರ ನಿರಂತರವಾಗಿ ಕಳೆದ ಐದೂವರೆ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಕೋವಿಡ್ ನ ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕಳೆದ ಒಂದು ತಿಂಗಳಲ್ಲಿ ನಮ್ಮ ಹಸಿರು ಸೇನಾನಿಗಳು ಬಿ.ಟಿ.ಎಮ್ ಲೇಔಟ್, ಜಲಭವನ ಜಯನಗರ, ವಿನಾಯಕ ಲೇಔಟ್, ನಾಯಂಡಕಳ್ಳಿಯ ರುದ್ರಭೂಮಿ, ಕೆಂಪೇಗೌಡ ಆಟದ ಮೈದಾನ, ಬಿ.ಟಿ.ಎಮ್. ಲೇಔಟ್, ಹೆಬ್ಬಾಳ ಮತ್ತು ಆರ್.ಎನ್.ಎಸ್.ಐ.ಟಿ ಉತ್ತರಹಳ್ಳಿ ಮೊದಲಾದ ಕಡೆಗಳಲ್ಲಿ ಪ್ರತಿ ಭಾನುವಾರವೂ ಯಶಸ್ವಿಯಾಗಿ ನಡೆಸಿರುತ್ತಾರೆ. ಬುಗುರಿ ಗಿಡ, ಹೊಂಗೆ, ನೇರಳೆ, ಹಲಸು ಇತ್ಯಾದಿಗಳನ್ನು ನಮ್ಮ ಅದಮ್ಯ ಚೇತನ ನರ್ಸರಿಯಿಂದಲೇ ಆಯ್ದು ನಿಗದಿತ ಜಾಗದಲ್ಲಿ ಪ್ರತಿ ಭಾನುವಾರ ಗಿಡ ನೆಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಲಾಗುತ್ತಿದೆ.

ಶ್ರೀಚೇತನ ಸಭೆ

ಪ್ರತಿ ಮಂಗಳವಾರ 12 ಗಂಟೆಯಿಂದ 1-30ರ ವರೆಗೆ ನಡೆಯುವ ಶ್ರೀಚೇತನ ಕಾರ್ಯಕ್ರಮವನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಾರಣ ಕಳೆದ ಒಂದುವರೆ ವರ್ಷಗಳಿಂದ ಕಾರ್ಯಕ್ರಮವು ಗೂಗಲ್ ಮೀಟ್ ಜಾಲತಾಣದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ದೇಶಭಕ್ತೀಗೀತೆ, ಮಂಕುತಿಮ್ಮನಕ್ಕ, ವಾರದ ಸುದ್ದಿ, ಆರೋಗ್ಯ ಅಡುಗೆ, ವಾರಕ್ಕೊಂದು ವಿಷಯದ ಬಗ್ಗೆ ಮಾತು ಎಲ್ಲವೂ ಇರುತ್ತವೆ. ವಿಶೇಷವಾಗಿ ಪ್ರತಿವಾರವೂ ಒಂದೊಂದು ಗಿಡದ ಬಗ್ಗೆ ಶ್ರೀಮತಿ ಛಾಯಾ ಬಾಪಟ್ ವಿವರಿಸುತ್ತಾರೆ.

ಯುವ ಚೇತನದ ಕಾರ್ಯಕ್ರಮ

ಅದಮ್ಯ ಚೇತನದ ಯುವಚೇತನ ಕಾರ್ಯಕ್ರಮವೂ, ಪ್ರತಿ ತಿಂಗಳ ಎರಡನೇ ವಾರದಲ್ಲಿ ಇರುತ್ತದೆ. ಕೋವಿಡ್ ಕಾರಣದಿಂದಾಗಿ ಕಳೆದ 5 ತಿಂಗಳಿನಿಂದ ಅಂತರ್ಜಾಲದ ಮೂಲಕ ನಡೆಯುತ್ತಿದೆ. ಜೂನ್ ತಿಂಗಳು ಮಂಡಿಸಲಾದ ವಿಷಯ "ಶೂನ್ಯ ತ್ಯಾಜ್ಯ" (ಜೀರೋ ಗಾರ್ಬೇಜ್). ಈ ವಿಷಯವಾಗಿ, ಶ್ರೀಮತಿ ವಾಣಿ ಮೂರ್ತಿಯವರು ಮತ್ತು ಅದಮ್ಯ ಚೇತನದ ಅಧ್ಯಕ್ಷರಾಗಿರುವ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಮುಖ್ಯ ಭಾಷಣಕಾರರಾಗಿ ವಿಷಯ ಮಂಡಿಸಿದರು.

ಜುಲೈ ತಿಂಗಳ ವಿಷಯ- ಆಹಾ! ಆಹಾರಗಳ-ಸತ್ಯ ಮಿಥ್ಯ. ಮುಖ್ಯ ಭಾಷಣಕಾರರಾಗಿ ಕಲಾವಿದರಾದ ಶ್ರೀ ಸಿಹಿಕಹಿ ಚಂದ್ರು ಮತ್ತು ಶ್ರೀಮತಿ ಡಾಕ್ಟರ್ ಲಲಿತ ಪ್ರಿಯ ರವರು ಆಗಮಿಸಿದ್ದರು. ಇಂದಿನ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾನ್ಯ ಗೃಹಸಚಿವರಾದ ಶ್ರೀಯುತ ಅರಗ ಜ್ಞಾನೇಂದ್ರರವರು ಭಾಗವಹಿಸಿ ಆಹಾರ ಧಾನ್ಯಗಳನ್ನು ಬೆಳೆಯುವ ಅಗತ್ಯದ ಬಗ್ಗೆ ತಿಳಿಸಿದರು. ಹೆಚ್ಚು ಹೆಚ್ಚು ಜನರಿಗೆ ಆಹಾರ ಪೂರೈಕೆ ಆಗಬೇಕೆಂಬ ದೃಷ್ಟಿಯಿಂದ, ರೈತರು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸುತ್ತ ನಮ್ಮ ಆಹಾರ ಧಾನ್ಯಗಳನ್ನು ವಿಷಪೂರಿತವಾಗಿ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಮುಂದೆ ಯುವಜನತೆ ಎಚ್ಚೆತ್ತುಕೊಂಡು ಸಾವಯವ ಕೃಷಿ ಆಗಬೇಕು, ಗೋವು ಗೊಬ್ಬರ ಆಧಾರಿತ ಕೃಷಿ ನಮ್ಮದಾಗಬೇಕೆಂದು ತಿಳಿಸಿದರು.

ಡಾ. ತೇಜಸ್ವಿನಿ ಅನಂತಕುಮಾರ್ ರವರು ಮಾತನಾಡಿ ಅದಮ್ಯ ಚೇತನದ ಘೋಷ

ವಾಕ್ಯ ಅನ್ಯ-ಅಕ್ಷರ-ಆರೋಗ್ಯದ ಜೊತೆಗೆ "ಮಾಡಿ ತೋರಿಸಿ ಹೇಳೋಣ" ನಿತ್ಯ ಅನ್ವಾದನದಲ್ಲಿ ಪೌಷ್ಟಿಕ ಆಹಾರ ಕೊಡುವುದರ ಜೊತೆಗೆ ಅವರ ಆರೋಗ್ಯದ ಬಗ್ಗೆ ತಿಳಿಸಿ ಹೇಳೋಣ ಎಂದರು.

ಶ್ರೀ ಸಿಹಿಕಹಿ ಚಂದ್ರು ರವರು ಬಾಳೆಎಲೆ ಊಟದ ಮಹತ್ವ, ಅದರ ಔಷಧೀಯ ಗುಣ ನಮ್ಮ ಆರೋಗ್ಯಕ್ಕೆ ಹೇಗೆ ಅನುಕೂಲ ಎಂಬುದನ್ನೆಲ್ಲ ವಿವರವಾಗಿ ತಿಳಿಸಿದರು. ಶ್ರೀಮತಿ ಡಾ. ಲಲಿತ ಪ್ರಿಯ ಅವರು ಮಾತನಾಡಿ ಮಾನವನ ಮನಸ್ಸಿನ ಮೇಲಿನ ಒತ್ತಡ, ಅದರಿಂದ ನಮ್ಮ ಆರೋಗ್ಯದ ಮೇಲಿನ ಪರಿಣಾಮವನ್ನು ವಿವರಿಸಿದರು. ಈ ಪರಿಸ್ಥಿತಿಯಿಂದ ಸಮತೋಲನದ ಆಹಾರ ಕೊರತೆಯಾಗುತ್ತದೆ ಎಂದು ಹೇಳಿ. ಬ್ಯಾಲೆನ್ಸ್ ಡಯಟ್ ಮಾಡುವ ಬಗ್ಗೆ ವಿವರವಾಗಿ ತಿಳಿಸಿದರು.

ಕಿಟ್ ವಿತರಣೆ

ಅದಮ್ಯ ಚೇತನದ ನೂತನ ಪ್ರಕಲ್ಪವಾದ ಪೌಷ್ಟಿಕ, ಸಾತ್ವಿಕ ಆಹಾರ ಆಂದೋಲನದ ಕಿಟ್ ಅನ್ನು ಅದಮ್ಯ ಚೇತನದ ಬಿಸಿಯೂಟ ಶಾಲೆಯಾದ ಬಸವನಗುಡಿ ಬಾಲಕಿಯ ಪ್ರೌಢಶಾಲೆಯ, 80 ವಿದ್ಯಾರ್ಥಿನಿಯರಿಗೆ ಕಿಟ್ ವಿತರಿಸಲಾಯಿತು.

ಈ ವರ್ಷದ ಸೇವಾ ಉತ್ಸವದ ಸ್ಪರ್ಧಾವಿಜೇತರಿಗೆ ಕೋವಿಡ್ ಮಾರ್ಗಸೂಚಿಗನುಗುಣವಾಗಿ ಅದಮ್ಯ ಚೇತನದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

'ಸಮಾಜ ಸೇವೆಯ ಅನಂತ ಅವಕಾಶ' ಬಾನುಲಿ ಸರಣಿಯ ಪ್ರಶೋತ್ತರ ವಿಜೇತರಿಗೆ ಬಹುಮಾನ ನೀಡಲಾಯಿತು.

ಅನ್ವಾದನ

ನಿತ್ಯ ಅನ್ವಾದನ ಎಂದಿನಂತೆ 5 ಕೇಂದ್ರಗಳಲ್ಲೂ ಅಂದರೆ ಅದಮ್ಯ ಚೇತನ, ಜಯನಗರ, ಮಾರೇನಹಳ್ಳಿ, ಜಿ.ಪಿ.ನಗರ, ವಿಜಯನಗರ ಮತ್ತು ನಗರ್ತಪೇಟೆ ಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈ 5 ಕೇಂದ್ರದಿಂದ ಪ್ರತಿದಿನ 700 ಜನ ಹಸಿವರಿಗೆ ಊಟ ನೀಡಲಾಗುತ್ತಿದೆ. ಇಷ್ಟೇ ಅಲ್ಲದೇ ವಿವಿಧ ಸೇವಾ ಬಸ್ತಿಗಳ ಸುಮಾರು 300 ಜನರೂ ಸೇರಿದಂತೆ ಒಟ್ಟು ಪ್ರತಿದಿನ 1000 ಜನರಿಗೆ ಊಟ ನೀಡಲಾಗುತ್ತಿದೆ. ಎಂದಿನಂತೆ ನಮ್ಮ ಕ್ಯಾಂಟೀನ್ ನ 40 ಕೇಂದ್ರಗಳಿಗೆ ಊಟ ಯಶಸ್ವಿಯಾಗಿ ಪೂರೈಸಲಾಗುತ್ತಿದೆ. ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಹೀಗೆ ಮೂರು ಹೊತ್ತು ತಿಂಡಿ+ಊಟವನ್ನು "ನಮ್ಮ ಕ್ಯಾಂಟೀನ್" ಗೆ ಕಳುಹಿಸಲಾಗುತ್ತಿದೆ.

ಗಣ್ಯರ ಭೇಟಿ

ಅದಮ್ಯ ಚೇತನಕ್ಕೆ ಇತ್ತೀಚೆಗೆ ಭೇಟಿ ನೀಡಿದವರಲ್ಲಿ ಕನ್ನಡ ರಂಗಭೂಮಿ ಮತ್ತು ಸುಪ್ರಸಿದ್ಧ ಚಿತ್ರರಂಗ ಕಲಾವಿದೆಯರಾದ ಶ್ರೀಮತಿ ಸುಧಾ ಬೆಳವಾಡಿ ಮತ್ತು ಸಂಯುಕ್ತ ಹೊರನಾಡು, ಅಂತಾರಾಷ್ಟ್ರೀಯ ಕ್ರೀಡಾಪಟು ವೆಂಕಟೇಶ್, ಡಾಕ್ಟರ್ ಲಲಿತ ಪ್ರಿಯ ಮೊದಲಾದವರು ಸೇರಿದ್ದಾರೆ. ಅಂತೆಯೇ ಎಮ್.ಎಲ್.ಸಿ ಶ್ರೀ ಶಾಂತರಾಮ್ ಸಿದ್ದಿಯವರು, ಶ್ರೀಮತಿ ಚಿತ್ರ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿಯವರು ಅದಮ್ಯ ಚೇತನಕ್ಕೆ ಭೇಟಿ ನೀಡಿದ್ದರು.

ದೇಗುಲ ದರ್ಶನ ಮಾಲಿಕೆ

ಅದಮ್ಯ ಚೇತನದಿಂದ "ದೇಗುಲ ದರ್ಶನ ಮಾಲಿಕೆ" ಎಂಬ ಕಾರ್ಯಕ್ರಮ 13.08.2021 ರಂದು ಪ್ರಾರಂಭವಾಯಿತು. ನಾಡಿನ ಸಂಸ್ಕೃತಿಯ ಹೆಮ್ಮೆಯ ಪ್ರತೀಕಗಳಾದ ನೂರೊಂಟು ದೇವಾಲಯ ಅಲ್ಲಿನ ಶಿಲ್ಪಕಲೆ, ವೈಭವ ಇತ್ಯಾದಿಗಳ ಪರಿಚಯ ಮಾಡಿಸುವ ಸಲುವಾಗಿ ಪ್ರತಿ ತಿಂಗಳ ಎರಡನೇ ಶುಕ್ರವಾರ ರಾತ್ರಿ 8ಗಂಟೆಯಿಂದ ಪ್ರಾರಂಭವಾಗುವ ಈ ಆನ್ಲೈನ್ ಕಾರ್ಯಕ್ರಮ ವಿಭಿನ್ನ ಮತ್ತು ಕುತೂಹಲ ಕಾರಿಯಾಗಿದ್ದು ಎಲ್ಲರೂ ನಿಮ್ಮ ನಿಮ್ಮ ಮನೆಗಳಿಂದಲೇ ಭಾಗವಹಿಸಿ ದೇವಾಲಯಗಳ, ಶಿಲ್ಪಕಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಅದಮ್ಯ ಚೇತನದ ಈ ಎಲ್ಲಾ ಚಟುವಟಿಕೆಗಳಲ್ಲೂ ನೀವು ಕಾರ್ಯಕರ್ತರಾಗಿ ಭಾಗವಹಿಸಲು ನಮ್ಮ ವೆಬ್ಸೈಟ್ ನಲ್ಲಿರುವ ಗೂಗಲ್ ಫಾರಂ ಅನ್ನು ಭರ್ತಿಮಾಡಿ ಕಳುಹಿಸಿ ನಮ್ಮೊಂದಿಗೆ ನೀವು ಕೈಜೋಡಿಸಬೇಕಾಗಿ ವಿನಂತಿ.

ಅನಂತಪಥ

Editor: Gopal T.S | Assistance: K. Janardhana Thunga | Layout: Abhishek Gubbi Creatives

Inputs: Diwakar Hegde | Kengeri Chakrapani | Poornaprajna | M P Kumar | Sreelakshmi Vishwanath

Photographs: Ananthkumar Pratishthana | Poornaprajna | Adamya Chethana | Kengeri Chakrapani

Acknowledgements: Justice N Kumar | All India Radio Mysore | Adamya Chethana | Kavya G Rao | Vilas Vijay Kulakarni

Printed at: Rashtrothana Mudranalaya, Chamrajpet, Bengaluru | Published by: Dr. Tejaswini Ananthkumar

For – AnanthKumar Pratishthana # 12, Sumeru, M N Krishna Rao Road, Basavanagudi, Bangalore – 04

Ph: 080 26568484 | Email: ananth.path@akp.org.in

ಸ್ಪಷ್ಟನೆ: ಅನಂತಪಥದಲ್ಲಿ ಪ್ರಕಟವಾಗಿರುವ ಲೇಖನಗಳ ವಿಚಾರ, ನಿಲುವು, ಅಭಿಪ್ರಾಯಗಳು ಆಯಾ ಲೇಖಕರವು;

ಈ ಪಠ್ಯಾಂಶಗಳೆಲ್ಲ ಅನಂತಕುಮಾರ್ ಪ್ರತಿಷ್ಠಾನದ ಅಭಿಪ್ರಾಯಗಳೇ ಎಂದು ಭಾವಿಸುವ ಅಗತ್ಯವಿಲ್ಲ.

ಸೂಚನೆ: ಓದುಗರ ವಿಭಾಗಕ್ಕೆ ನೀವೂ ಪತ್ರಗಳನ್ನು ಬರೆಯಬಹುದು. ವಾಟ್ಸ್ ಆಪ್ ಇಂಟೇ ಮೊಬೈಲ್ ಸಂದೇಶದ ಮೂಲಕ ಅಭಿಪ್ರಾಯಗಳನ್ನು ಕಳುಹಿಸುವಿರಾದರೆ 8884182415 ಈ ಸಂಖ್ಯೆಯನ್ನು ಸಂಪರ್ಕಿಸಿ.

To get a e-version of this periodical SMS your name and place to 8884182415

ಅದಮ್ಯ ಸೇವಾ

(ಅದಮ್ಯ ಚೇತನ - ತಿಂಗಳ ಚಟುವಟಿಕೆಗಳ ಚಿತ್ರಸಂಪುಟ)



ಅದಮ್ಯ ಚೇತನದಲ್ಲಿ ಭಾರತದ 75ನೇ ಸ್ವಾತಂತ್ರ್ಯ ದಿನೋತ್ಸವ



ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಸುಪ್ರಸಿದ್ಧ ಕಲಾವಿದೆಯರಾದ ಸುಧಾ ಬೆಳವಾಡಿ ಹಾಗೂ ಸಂಯುಕ್ತಾ ಹೊರನಾಡು ಇವರು ಅದಮ್ಯ ಚೇತನಕ್ಕೆ ಭೇಟಿಕೊಟ್ಟು ಕಾರ್ಯಚಟುವಟಿಕೆಗಳನ್ನು ನೋಡಿ ಸಂತೋಷಪಟ್ಟರು.



ವಿಧಾನ ಪರಿಷತ್ತಿನ ಸದಸ್ಯ ಶ್ರೀ ಶಾಂತಿನಾಥ ಸಿದ್ದಿಯವರು ಅದಮ್ಯ ಚೇತನಕ್ಕೆ ಭೇಟಿನೀಡಿ ಚಟುವಟಿಕೆಗಳನ್ನು ವೀಕ್ಷಿಸಿದರು.



ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಡಳಿತ ಮಂಡಳಿಯವರು ಅದಮ್ಯ ಚೇತನ ದ ನಿತ್ಯ ಅನ್ನದಾನದಲ್ಲಿ ಭಾಗವಹಿಸಿದ್ದರು.



ಬೆಂಗಳೂರು ನಗರದ ವಿವಿಧೆಡೆಗಳಲ್ಲಿ ನಿತ್ಯ ಅನ್ನದಾನ ಕಾರ್ಯಕ್ರಮ ನಿರಂತರವಾಗಿ ಮುಂದುವರಿದಿದೆ



ಹಸಿರು ಭಾನುವಾರದ ಕಾರ್ಯಕ್ರಮ

ಅನಂತ ಚಿತ್ರಸಂಪುಟ

ಶ್ರೀ ಅನಂತಕುಮಾರ್ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾಗಿದ್ದ ಅವಧಿಯ ಕೆಲವು ಚಿತ್ರಗಳು ಇಲ್ಲಿವೆ. ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆಯ ಸಚಿವರಾಗಿ ಶ್ರೀ ಅನಂತಕುಮಾರ್, ಸಾಮಾಜಿಕ ಸೇವೆ ಮತ್ತು ದೇಶಕಟ್ಟುವ ಹಲವು ಕಾರ್ಯಚಟುವಟಿಕೆಗಳ ಮೂಲಕ ಯುವಕರಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾದರು. 2000 ನೇ ವರ್ಷದ ಹೊಸ ಸಹಸ್ರಮಾನವನ್ನು ಸ್ವಾಗತಿಸಲು ವಂದೇ ಮಾತರಂ ಕಾರ್ಯಕ್ರಮವನ್ನು ಅವರು ಆಯೋಜಿಸಿದ ರೀತಿ ಸ್ಮರಣೀಯವಾದುದು.

